

# ಯೋಹಾನನು ಬರೆದ ಪ್ರಕಟನೆ

ಹೀರಿಕೆ

ಇದು ಯೀಸು ಕ್ರಿಸ್ತನ ಪ್ರಕಟನೆ. ದೇವರು ಬೇಗನೆ ಸಂಭವಿಸಲಿರುವದನ್ನು ತನ್ನ ಸೇವಕರಿಗೆ ಹೋರಣಿಸುವುದಕ್ಕಾಗಿ ಯೀಸುವಿಗೆ ಇಪ್ಪಗಳನ್ನು ಪ್ರಕಟಿಸಿದನು. ಕ್ರಿಸ್ತನು ತನ್ನ ಸೇವಕನಾದ ಯೋಹಾನನಿಗೆ ಇಪ್ಪಗಳನ್ನು ತೋರಿಸಲು ತನ್ನ ದೂತನನ್ನು ಕಳುಹಿಸಿದನು.<sup>2</sup> ಯೋಹಾನನು ತನ್ನ ಕಂಡದ್ದೆಲ್ಲ ವನ್ನು ತಿಳಿಸಿದನು. ಇದು ಯೀಸು ಕ್ರಿಸ್ತನು ಅವನಿಗೆ ಹೇಳಿದ ಸತ್ಯ. ಇದು ದೇವರಿಂದ ಬಂದ ಸಂದೇಶ. <sup>3</sup> ದೇವರಿಂದ ಬಂದ ಈ ಸಂದೇಶದ ವಾಕ್ಯಗಳನ್ನು ಒಂದುವರೂ ಈ ಸಂದೇಶವನ್ನು ಕೇಳಿ ಅದನ್ನು ಕೈಕೊಂಡು ನಡೆಯುವರೂ ಭಾಗವತವಂತಿದ್ದಾಗಿ. ಇದೆಂದರೆ ನೀರವೇರುವ ಕಾಲವನ್ನು ಮೊದಲಿಗೆ ಕಾಳಿಸಿದ್ದಾಗಿ.

ಯೋಹಾನನು ಸಭೀಗಳಿಗೆ ಬರದ ಯೀಸುವಿನ ಸಂರ್ಥ

<sup>4</sup> ಪಾಠ \* ಪ್ರದೇಶದಲ್ಲಿರುವ ಏಳು ಸಭೀಗಳಿಗೆ ಯೋಹಾನನು ಬರೆಯುವದೇನಂದರೆ: ವರ್ತಮಾನ, ಭೂಕ, ಭವಿಷ್ಯತ್ ತ್ವಾಗಳಲ್ಲಿರುವಾತನಿಂದ ಮತ್ತು ಅತನ ಸಿಂಹಾಸನದ ಮುಂದಿರುವ ಏಳು ಆತ್ಮಗಳಿಂದ ಮತ್ತು<sup>5</sup> ಯೀಸು ಕ್ರಿಸ್ತನಿಂದ ನಿಮಗೆ ಕೃಪೆಯು ಶಾಂತಿಯು ಲಭಿಸಲಿ. ಯೀಸು ನಂಬಿಗಸ್ತ ಸಾಕ್ಷಿಯಾಗಿದ್ದಾನೆ. ಸತ್ಯವರೂಗಳಿಂದ ಮೇಲೆದ್ದು ಬಂದವರಲ್ಲಿ ಅತನೇ ಮೊದಲಿಗನಾಗಿದ್ದಾನೆ. ಅತನು ಲೋಕದ ರಾಜರು ಗಳಿಗೆ ಅಧಿಪತಿಯಾಗಿದ್ದಾನೆ. ಯೀಸು ನಮ್ಮನ್ನು ಶ್ರೀರೀತಿನೂತನ್ನಿಂದ ಅತನು ತನ್ನ ರಕ್ತದಿಂದ (ಮರಳ) ನಮ್ಮ ವಾಪಗಳನ್ನು ನಿರಾರಿಸಿ ಬಿಡುಗಡೆ ಗೊಳಿಸಿದನು; “ನಮ್ಮನ್ನು ಒಂದು ರಾಜ್ಯವನ್ನಾಗಿ ಮಾಡಿ ನಮ್ಮನ್ನು ತನ್ನ ತಂಡಿಯಾದ ದೇವರ ಸೇವೆ ಮಾಡುವ ಯಾ ಜಕರನ್ನಾಗಿ ಮಾಡಿದನು. ಯೀಸುವಿಗೆ ಎಂದೆಂದಿಗೂ ಮಹಿಮೆ ಪ್ರಭಾವಗಳಿರಲಿ! ಆಮೇನ್.

<sup>7</sup> ಗೋಽ, ಯೀಸು ಮೋಡಗಳ ಸಂಗಡ ಬರಲ್ಪಿಡ್ಡಾನೆ. ಪ್ರತಿ ಯೋಭರು ಅತನನ್ನು ನೋಡುವರು, ಅತನನ್ನು ಇರಿದುವರೂ \* ಸಹ ನೋಡುವರು. ಅತನನ್ನು ಕಂಡು ಲೋಕದ ಜನರಿಲ್ಲರೂ ಎದೆಬಹಿಡುಕೊಂಡು ಗೋಳಾಡುವರು. ಹೌದು, ಇದು ಸಂಭವಿಸುತ್ತದೆ! ಆಮೇನ್. <sup>8</sup> ಪ್ರಭುವಾದ ದೇವರು ಹೇಳುವ ದೇನಂದರೆ: “ನಾನೇ ಅದಿಯೂ ಅಂತ್ಯವಾ \* ಆಗಿದ್ದೇನೆ.

ಪಾಠ ಏಳು ಮನ್ಸರ್ ನ ಪರೀಕ್ಷೆಯ ಪ್ರಾರ್ಥ (ಇಂದಿನ ಕರ್ಕಣ).

ಅತನನ್ನು ಇರಿದವರೂ ಯೋಹಾನ 19:34 ನೋಡಿರಿ.

ಅದಿಯೂ ಅಂತ್ಯವಾ ಇದು ಗ್ರೀಕ್ ಅಕ್ಷರಮಾಲೆಯ ಪ್ರಥಮ ಮತ್ತು ಕೊನೆಯ ಅಕ್ಷರವಾಗಿದೆ. ಈ ವಿಧಿದಲ್ಲಿ ದೇವರು ಪ್ರಾರಂಭಿಸಿನೂ ಮತ್ತು ಮುಕ್ತಾಯಾಗಿರುವೂ ಆಗಿದ್ದಾನೆ.

ನಾನು ವರ್ತಮಾನ, ಭೂತ ಮತ್ತು ಭವಿಷ್ಯತ್ ಕಾಲಗಳಲ್ಲಿ ರುವಾತನು. ನಾನೇ ಸಹಂತರನು.”

<sup>9</sup> ಯೋಹಾನನೆಂಬ ನಾನು ಕ್ರಿಸ್ತನಲ್ಲಿ ನಿಮ್ಮ ಸಹೋದರ ನಾಗಿದ್ದೇನೆ. ನಾವೆಲ್ಲರೂ ಒಟ್ಟಾಗಿ ಯೀಸುವಿನ ನಿಮಿತ್ತ ಸಂರಕ್ಷಣೆಗಳಲ್ಲಿಯೂ ರಾಜ್ಯದಲ್ಲಿಯೂ ತಾಳೈಯಲ್ಲಿಯೂ ವಾಲುಗಾರಾದಿಗೆಂದೆ. ನಾನು ದೇವರ ಸಂದೇಶಕ್ಕೂ ಯೀಸುವಿನ ಸತ್ಯಕ್ಕೂ ನಂಬಿಗಸ್ತನಾಗಿದ್ದು ದರಿಂದ ಪತ್ತೋನ್ ದ್ವೀಪ ದಲ್ಲಿದ್ದನು. <sup>10</sup> ಪ್ರಭುವಿನ ದಿನದಂದು ವರಿತ್ತಾತ್ಮನು ನನ್ನನ್ನು ವರಷಾಪಿಸಿಕೊಂಡನು. ಆಗ ನನ್ನ ಹಿಂಭಾಗದಲ್ಲಿ ಬಂದು ಮಹಾ ಶಭಿನನ್ನು ಕೇಳಿದೆನು. ಆ ಶಭಿವು ಪುತ್ತುರಿಯ ಧ್ವನಿಯಿಂತಿಲ್ಲ. <sup>11</sup> ಆ ಧ್ವನಿಯು, “ನಿನು ನೋಡುವದನ್ನು ಬಂದು ಪುಸಕೆದಲ್ಲಿ ಬರೆದು ಎಫೆಸ್, ಸ್ಪೂನ್, ಧುವೆತ್ರೆ, ಫೆರ್ಗಮ್, ನಾದಿನ್, ಫಿಲರೀಲಿಯ ಮತ್ತು ಲವೋರಿಕೀಯೆ ಎಂಬ ಏಳು ಸಭೀಗಳಿಗೆ ಕಳುಹಿಸು” ಎಂದು ಹೇಳಿತು.

<sup>12</sup> ನನ್ನ ಜೊತೆಯಲ್ಲಿ ಯಾರು ಮಾತನಾಡುತ್ತಿದ್ದೀರಿಂದು ನೋಡಲು ನಾನು ಹಿಂದಕ್ಕೆ ತಿರುಗಿದಾಗ, ಏಳು ಬಂಗಾರದ ದೀರ್ಘಸ್ಥಿಂಭಗಳನ್ನು ಕಂಡೆನು. <sup>13</sup> ಆ ದೀರ್ಘಸ್ಥಿಂಭಗಳ ಮುದಲ್ಲಿ “ಮನುಷ್ಯಕುಮಾರ”ನಂತೆ \* ಇರುವಾತನನ್ನು ನಾನು ನೋಡಿದೆನು. ಅತನು ಉದನ್ನೆಯ ನೀಲಪರಿಯನ್ನು ಧರಿಸಿದ್ದನು; ಚೆನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. <sup>14</sup> ಅತನ ತಲೆಗೊದಲು ಮಂಜಿನಂತೆಯೂ ಉಣಿಕ್ಕೆಯಂತೆಯೂ ಬೀಳ್ಳಿಗೆದ್ದಪ್ರ; ಕಣ್ಣಿಗ್ಗಳು ಬೆಂಕಿಯ ಜ್ವಲಿಯಂತಿದ್ದಪ್ರ; <sup>15</sup> ಪಾದಗಳು ಹುಲುಮೆಯಲ್ಲಿ ಕಾಯಿಸಿದ ತಾಮು, ದಂತಿದ್ದಪ್ರ; ದ್ವಿನಿಯ ಹರಿಯುವ ನೀರಿನ ಫೋಷದಂತಿಲ್ಲ. <sup>16</sup> ಅತನು ತನ್ನ ಬಲಗ್ರೈಯಲ್ಲಿ ಏಳು ನಷ್ಟಕ್ಕಾಗಳನ್ನು ಹಿಡಿದುಕೊಂಡಿದ್ದನು. ಅತನು ಬಾಯಿಳಗಿ ನಿಂದ ಹರಿತವಾದ ಇಬ್ಬಾಯಿ ಬಿಡ್ಡಪ್ರ ಹೊರಬುತ್ತಿತ್ತು. ಅತನ ಮುಖವು ಮಧ್ಯಾತ್ಮದಲ್ಲಿ ಪ್ರಕಾಶಿಸುವ ಸೂರ್ಯನಂತಿಲ್ಲ. <sup>17</sup> ನಾನು ಅತನನ್ನು ನೋಡಿದಾಗ, ಅತನ ವಾದಗಳ ಬಳಿ ಸತ್ಯವನಂತೆ ಸುಳಿದುಬಿಡ್ಡೆನು. ಅತನು ತನ್ನ ಬಲಗ್ರೈಯನ್ನು ನನ್ನ ಮೇಲಿಟ್ಟು “ಹೆದರಬೇಡು ನಾನೇ ಆದಿ ಮತ್ತು ಅಂತ್ಯ” <sup>18</sup> ನಾನೇ ಜೀವಿಸುವಾತನು. ನಾನು ಸತ್ಯಿನು, ಆದರೆ ಇಗೋ ನೋಡು, ನಾನು ಯುಗಯುಗಾಂತರಗಳಲ್ಲಿಯೂ ಜೀವಿಸುವವನಾಗಿದ್ದೇನೆ ಮರಣದ ಮತ್ತು ಪಾತಾಳದ ಬೀಗದ ಶೇಗಳು ನನ್ನಲ್ಲಿವೆ. <sup>19</sup> ಆದ್ದರಿಂದ ನಿನು ನೋಡಿದ ಸಂಗಿತಗಳನ್ನು ಬರಿ. ಈಗ ಸಂಭವಿಸುವ ಸಂಗಿತಗಳನ್ನು ಮತ್ತು ಮುಂದೆ ಸಂಭವಿಸಬೇಕಾದ ಸಂಗಿತಗಳನ್ನು ಬರಿ. <sup>20</sup> ನನ್ನ ಬಲಗ್ರೈಯಲ್ಲಿ ನಿನು ನೋಡಿದ

ಮನುಷ್ಯಕುಮಾರ ಇದು ಯೀಸುವಿನ ಹೆಸರು. ದಾಸಿಯೇಲನು 7:13.

ಪಳು ನಕ್ಕತ್ರಗಳ ಮತ್ತು ನೀನು ಕಂಡ ಪಳು ದೀಪಸ್ತಂಭಗಳ ಗೂಡಾಥವ ಹೀಗಿದೆ: ಪಳು ದೀಪಸ್ತಂಭಗಳಿಂದರೆ ಪಳು ಸಭಿಗಳು. ಪಳು ನಕ್ಕತ್ರಗಳಿಂದರೆ ಪಳು ಸಭಿಗಳ ದೂರತ್ವ” ಎಂದು ಹೇಳಿದನು.

### ಎಫೆಸದಲ್ಲಿರುವ ಸಭಿಗಿ ಯೀಸುವಿನ ಪತ್ರ

**2** “ಎಫೆಸದಲ್ಲಿರುವ ಸಭಿಯ ದೂರತ್ವ ಇದನ್ನು ಬರಿ: “ತನ್ನ ಒಬಗ್ಯುಲ್ಲಿ ಈಳು ನಕ್ಕತ್ರಗಳನ್ನು ಹಿಡಿದಿರುವಾತನು ಮತ್ತು ಪಳು ದೀಪಸ್ತಂಭಗಳನ್ನು ನಡುವೆ ತೆರುಂಡುವಾನು ನಿನಗೆ ಇವುಗಳನ್ನು ಹೇಳುತ್ತಾನೆ.”<sup>2</sup> ನೀನು ಮಾಡುತ್ತಿರುವುದು ನನಗೆ ತಿಳಿದಿದೆ. ನೀನು ಕಷ್ಟ ಜನರನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ನನಗೆ ತಿಳಿದಿದೆ. ಅವೇನು ಲರಾಗಿಲ್ಲ ದಿದ್ದರೂ ತಮ್ಮನ್ನು ಅವೇನು ಲರೆಂದು ಹೇಳಿಕೊಳ್ಳುವರಣ್ಣ ನೀನು ವರೇಕ್ಕಿಸಿ, ಅವನು ಸುಳ್ಳಗಾರಿಂಬಿದನ್ನು ಕಂಡುಹಿಡಿದಿರುವೆ.<sup>3</sup> ನೀನು ತಾತ್ಯಾಯಿಂದ ಸತತವಾಗಿ ಪ್ರಯಿತ್ತಿಸುತ್ತಿರುವೆ; ನನ್ನ ಹೆಸರಿನ ನಿಮಿತ್ತ ಬಾದೆಯನ್ನು ಬೆಳಸರವರೆದೆ ಸಹಿಸಿಕೊಂಡೆ.

“<sup>4</sup> ಆದರೆ ನಿನ್ನ ವಿರುದ್ಧವಾಗಿ ನಾನು ಹೇಳುವುದೇನಂದರೆ: ನಿನ್ನ ಮೊದಲನ ಪ್ರೀತಿಯನ್ನು ತೋರುದು ಬೀರುತ್ತಾನೆ. ತಾದು ದರಿಂದ ನೀನು ಎಲ್ಲಿಂದ ಬಿದ್ದಿದ್ದೀ ಎಂಬುದನ್ನು ನೆನಪು ಮಾಡಿಕೊ: ಮನಸ್ಸನ್ನು ಪರಿವರ್ತಿಸಿಕೊ. ನೀನು ಮೊದಲು ಮಾಡಿದ ಕಾರ್ಯಗಳನ್ನು ಮಾಡು. ನೀನು ಪರಿವರ್ತನೆಗೊಳ್ಳುವಿದ್ದರೆ ನಾನು ನಿನ್ನಲ್ಲಿಗಿಂಬಿದ್ದ ನಿನ್ನ ದೀಪಸ್ತಂಭವನ್ನು ಅದರ ಜಾಗದಿಂದ ತೆಗೆದುಕೊಂಡು ಹೊಗುತ್ತೇನೆ.”<sup>5</sup> ಆದರೆ ನೀನು ಯೋಗ್ಯವಾದ ಬಂದನ್ನು ಮಾಡುವೆ. ಅದೇನಂದರೆ, ನಿಕೋಲಾ ಯಿತರು\* ಮಾಡುವ ಕಾರ್ಯಗಳನ್ನು ನೀನು ದ್ವೇಷಿಸುತ್ತೇನೆ. ನಾನು ಸಹ ಅವರ ಕಾರ್ಯಗಳನ್ನು ದ್ವೇಷಿಸುತ್ತೇನೆ.

“<sup>6</sup> ವಿವಿಽತ್ತನು ಸಭಿಗಳಿಗೆ ಹೇಳುತ್ತಿರುವ ಈ ವಿಷಯಗಳನ್ನು ಹೇಳುತ್ತಿರುವವನೇ, ಗಮನವಿಟ್ಟು ಆಲಿಸು. ಯಾವನು ಜಯಗಳಿನುತ್ತಾನೋ ಅವನಿಗೆ ತಿನ್ನಲ್ಲಿ ಜೀವದಾಯಕ ಮರದ ಹಣ್ಣನ್ನು ಕೊಮ್ಮತ್ತೇನೆ. ಈ ಮರಪು ದೇವರ ತೋಟದಲ್ಲಿದೆ.

### ಸ್ನೇಹದಲ್ಲಿರುವ ಸಭಿಗಿ ಯೀಸುವಿನ ಪತ್ರ

“<sup>8</sup> ಸ್ನೇಹದಲ್ಲಿರುವ ಸಭಿಯ ದೂರತ್ವಿಗೆ ಇದನ್ನು ಬರಿ: “ಅದಿಯೂ ಅಂತ್ಯವೂ ಆಗಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ. ಸತ್ಯ ಜೀವಂತವಾಗಿ ಎಷ್ಟು ಬಂಡಾಡಿತನು ಅತನೇನೇ.”<sup>9</sup> ನಿನ್ನ ಸಂಕಚಗಳನ್ನು ನಾನು ಬಲ್ಲಿನು. ನೀನು ಬಡವನೆಂಬುದೂ ನನಗೆ ತಿಳಿದಿದೆ. ಆದರೆ ನೀನು ನಿಜವಾಗಿಯೂ ಶ್ರೀಮಂತ. ನಿನ್ನ ಬಗ್ಗೆ ಕೆಲುವ ಜನರು ಹೇಳುವ ಕಷ್ಟ ಸಂಗಿಗಳು ನನಗೆ ತಿಳಿದಿವೆ. ಆ ಜನರು ತಮ್ಮನ್ನು ಯಿಹೂದರೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ನಿಜವಾದ ಯೀಹೂದರಲ್ಲ. ಅವರು ಸೈತಾನನ ಸಮಾಜದವರಾಗಿದ್ದಾರೆ.”<sup>10</sup> ನಿನಗೆ ಸಂಭವಿಸುವ ಸಂಗತಿಗಳ ವಿವರ ದಲ್ಲಿ ಭಯವರಿದೆ. ನಾನು ನಿಜವಾಗಿಯೂ ಪ್ರೀತಿಯೂ ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.

ನಿನಗೆ ಹಾಕಿಸುತ್ತಾನೆ. ನೀವು ಹತ್ತು ದಿನಗಳ ಕಾಲ ಸಂಕಚವನ್ನು ಅನುಭವಿಸುವಿರಿ. ನೀನು ನಾಯಕೀಕಾದರೂ ನಂಬಿಗಾಸ್ತಾನಿದ್ದರೆ, ನಾನು ನಿನಗೆ ಜೀವವೆಂಬ ಕರೀಂಟವನ್ನು ದಯವಾಲಿಸುವೆನು.

<sup>11</sup> ವಿವಿಽತ್ತನು ಸಭಿಗಳಿಗೆ ತಿಳಿಸುತ್ತಿರುವ ಈ ವಿಷಯಗಳನ್ನು ಹೇಳುತ್ತಿರುವವನೇ, ಗಮನವಿಟ್ಟು ಆಲಿಸು. ಜಯಹೋಂದುವವನಿಗೆ ಎರಡನಿಯ ಮರಣದಿಂದ ಕೇಡಾಗುಪ್ಪದೇ ಜ್ಞಲ್.

### ಹೆಗೆಮದಲ್ಲಿರುವ ಸಭಿಗಿ ಯೀಸುವಿನ ಪತ್ರ

<sup>12</sup> “ಹೆಗೆಮದಲ್ಲಿರುವ ಸಭಿಯ ದೂರತ್ವಿಗೆ ಇದನ್ನು ಬರಿ: “ಹರಿತವಾದ ಇಬ್ಬಾಯಿವಡಿವನ್ನು ಹೋಂದಿರುವಾತನು ನಿನಗೆ ಇವುಗಳನ್ನು ಹೇಳುತ್ತಾನೆ.”<sup>13</sup> ನೀನು ಎಲ್ಲಿ ವಾಸಮಾಡುತ್ತಿರುವೆಂಬುದು ನನಗೆ ತಿಳಿದಿದೆ. ಸೈತಾನನ ಸಿಂಹಾಸನವಿರುವ ಕಡೆಯಲ್ಲ, ನೀನು ವಾಸಿಸುತ್ತಿರುವೆ. ಆದರೆ ನೀನು ನನಗೆ ನಂಬಿಗಾಸ್ತನ್ನಿಂದ ನಾಗಿರುವ ಅಂತಿಮ ಕಾಲದಲ್ಲಿಯೂ ನೀನು ನಂಬಲ್ಲಿ ಛೆಂದು ಅಂತಿಮವು ನಂಬಿಕೆಯನ್ನಾಗಿದ್ದನು. ನಿನ್ನ ನಗರ ಸೈತಾನನು ವಾಸಿಸುವ ನಗರವಾಗಿದೆ.

<sup>14</sup> “ಆದರೆ ನಿನ್ನ ವಿರುದ್ಧವಾಗಿ ಹೇಳಬೇಕಾದ ಕೆಲವು ಸಂಗತಿಗಳಿವೆ. ನಿನ್ನ ಸಭಿಯಲ್ಲಿ ಬಿಳಾಮನ ಬೋಧನೆಗಳನ್ನು ಅನುಸರಿಸುವ ಜನರಿದ್ದಾರೆ. ಇಸ್ರೇಲಿನ ಜನರನ್ನು ಹೇಗೆ ಮಾರ್ಪಕ್ಕಣ ನಡೆಸಬೇಕೆಂಬುದನ್ನು ಬಿಳಾಮನು ಬಾಲಾಕಿಗೆ ಬೋಧಿಸಿದೆನು. ವಿಗ್ರಹಗಳಿಗೆ ಅರ್ವಿತವಾದ ಆಕಾರವನ್ನು ತಿನ್ನುವುದರ ಮೂಲಕ ಹಾಗೂ ಲೇಗಿಕ ಪಾಪಗಳನ್ನು\* ಮಾಡುವುದರ ಮೂಲಕ ಅವರ ಪಾಪ ಮಾಡಿರು.

<sup>15</sup> ನಿನ್ನ ಸಭಿಯಲ್ಲಿಯೂ ಇದೇ ರೀತಿ ನಡೆಯುತ್ತಿದೆ. ನಿಕೋಲಾಯಿತರ ಬೋಧನೆಗಳನ್ನು ಅನುಸರಿಸುವ ಜನರು ನಿನ್ನಲ್ಲಿದ್ದಾರೆ. <sup>16</sup> ಆದ್ದರಿಂದ ನಿನ್ನ ಮನಸ್ಸನ್ನು ಪರಿವರ್ತಿಸಿಕೊ! ಇಜ್ಞಲಾದರೆ, ನಾನು ತ್ವರಿತವಾಗಿ ನಿನ್ನಲ್ಲಿಗೆ ಬಂದು, ನನ್ನ ಬಾಯಿಂದ ಹೋರಿಗೆ ಬರುವ ಖಡ್ಡದಿಂದ ಅ ಜನರ ವಿರುದ್ಧ ಹೋರಾಡುತ್ತೇನೆ. <sup>17</sup> ವಿವಿಽತ್ತನು ಸಭಿಗೆ ತಿಳಿಸುತ್ತಿರುವ ಈ ಸಂಗತಿಗಳನ್ನು ಹೇಳುತ್ತಿರುವವನೇ, ಗಮನವಿಟ್ಟು ಆಲಿಸು.

“ಜಯಗಳಿಸಿದ ಪ್ರತಿಯೊಬ್ಬ ವ್ಯಕ್ತಿಗೂ ನಾನು ಆಡಗಿ ಸಿಟ್ಟಿರುವ ಮನಸ್ಸವನ್ನು\* ಕೊಡುತ್ತೇನೆ. ಅವನಿಗೆ ನಾನು ಬಿಳಿವಾದ ಕಲನ್ನು ಕೊಡುತ್ತೇನೆ. ಆ ಕಲೆನ ಮೇಲೆ ಹೊಸ ಹೆಸರನ್ನು ಕೆಲ್ಲಾಗಿದೆ. ಈ ಹೊಸ ಹೆಸರು ಯಾರಿಗೂ ತಿಳಿದಿಲ್ಲ. ಈ ಕಲನ್ನು ಪಡೆದುಹೊಂಡ ವ್ಯಕ್ತಿಯು ಮಾತ್ರ ಹೊಸ ಹೆಸರನ್ನು ತಿಳಿದುಕೊಳ್ಳುತ್ತಾನೆ.

### ಧುವೈರೆಡಲ್ಲಿರುವ ಸಭಿಗಿ ಯೀಸುವಿನ ಪತ್ರ

<sup>18</sup> “ಧುವೈರೆಡಲ್ಲಿರುವ ಸಭಿಯ ದೂರತ್ವಿಗೆ ಇದನ್ನು ಬರಿ: “ದೇವರ ಮಗನು ಈ ಸಂಗತಿಗಳನ್ನು ಹೇಳುತ್ತಾನೆ. ಬೆಂಕಿಯ

ಶ್ರೀರಿಗ ಪಾಪಗಳನ್ನು ಇಸ್ರೇಲರ ವಿರುದ್ಧವಾದ ನಿರ್ಣಯ ತೀವ್ರೀಯ ರೀತಿಯಲ್ಲಿ ಘೋಷಿಸಿಕೊಂಡೆನ್ನು. ಯೀರಮೀಯಿಯ 3:6-10 ಯೆಹೋಹಿಯ 16:1-43.

ಮನ್ಯ ವಿಮೋಜನಾ 16:4-36 ಮತ್ತು ಇಬ್ಬಿಯ 9:4 ನೋಡಿ.

ಉರಿಯಂತೆ ಪ್ರಜ್ಞಲೀನವ ಕಣ್ಣಗಳು ಹೋಚಿಯವ ತಾಮ್ರ ದಂತಿರುವ ವಾದಗಳೂ ಇರುವಾತನು, ನಿನಗೇ ಇಪ್ಪಗಳನ್ನು ಹೇಳುತ್ತಾನೆ.<sup>19</sup> ನೀನು ಮಾಡುವ ಕಾರ್ಯಗಳು ನನಗೆ ತಿಳಿದಿದೆ ನಿನ್ನ ಶ್ರೀತಿ, ಸಂಬಿಕೆ, ಸೇವೆ ಮತ್ತು ತಾಳ್ಳಿಗಳು ನನಗೆ ತಿಳಿದಿದೆ. ಈಗ ನೀನು ಮೊದಲಿಗಂತೆ ಹೆಚ್ಚಿಗೆ ಮಾಡುತ್ತಿರುವುದನ್ನೂ ಬಲ್ಲಿನು.<sup>20</sup> ಅದರೆ ನಿನ್ನ ವಿರುದ್ಧವಾಗಿ ಇಪ್ಪಗಳನ್ನು ಹೇಳಬೇಕಾಗಿದೆ. ಯಿಚೆಬೀಲ್ ಎಂಬ ಸ್ತೀಯು ತನ್ನ ಇವ್ವದಂತೆ ವಾಡಲು ಅವಕಾಶ ಕೊಟ್ಟಿರುವೆ. ಆಕೆಯು ತನ್ನನ್ನು ಪ್ರಮಾದಿಸಿಯೆಂದು ಹೇಳಿಕೊಂಡು ತನ್ನ ಬೋಧನೆಗಳಿಂದ ನನ್ನ ಸೇವಕರನ್ನು ನನ್ನಿಂದ ದೂರಸೇರಿಯುತ್ತಿದ್ದಾಳೆ. ಲೈಂಗಿಕ ವಾಪ ಗಳನ್ನು ಮಾಡುವಂತಹುದ್ದಿಗಳಿಗೆ ಅಷ್ಟಿರುವ ಆಧಾರ ವನ್ನು ತಿನ್ನುವಂತಹು ಆಕೆಯು ನನ್ನ ಜನರನ್ನು ಪ್ರೇರೇಹಿಸುತ್ತಿದ್ದಾಳೆ.\*<sup>21</sup> ತನ್ನ ಮನಸ್ಸನ್ನು ಪರಿವರ್ತಿಸಿಕೊಂಡು ವಾಪ ಗಳಿಂದ ದೂರಸರಿಯಲು ನಾನು ಆಕೆಗೆ ಸಮಯ ಕೊಟ್ಟರೂ ಪರಿವರ್ತನೆ ಹೊಂದಲು ಆಕೆಗೆ ಇವ್ವದಿಲ್ಲ.<sup>22</sup> ಅದ್ದರಿಂದ ಆಕೆಯು ಮಹಾ ಸಂಕಷಪದುತ್ತಾ ಹಾಸಿಗಿಯ ಮೇಲೆ ಬಿಡಿರುವಂತೆ ಮಾಡುತ್ತೇನೆ. ಅವಳ ಜೊತೆಯಲ್ಲಿ ಲೈಂಗಿಕ ವಾಪ ಮಾಡುವ ಜನರಲ್ಲರೂ ಮಹಾ ಸಂಕಷಪವನ್ನು ಅನುಭವಿಸುತ್ತಾರೆ. ಅವಳು ಮಾಡುವ ಕಾರ್ಯಗಳಿಗೆ ಅವರು ವಿಮುಖ ರಾಗಿದ್ದರೆ ನಾನು ಇದನ್ನು ಈಗಲೇ ಮಾಡುತ್ತೇನೆ.<sup>23</sup> ನಾನು ಅವಳ ಹಿಂಬಳಲಕರನ್ನು ಕೊಲ್ಲುತ್ತೇನೆ. ಮನುಷ್ಯರ ಅಂತರಂಗವನ್ನು ಅವರ ಆಲೋಚನಗಳನ್ನು ತಿಳಿದಿರುವಾತನು ನಾನೇ ಎಂಬುದನ್ನು ಆಗ ಎಲ್ಲಾ ಸಂಭಿಗಳವರು ತಿಳಿದುಕೊಳ್ಳಬಂತು. ನಿಮ್ಮಲ್ಲಿ ಪ್ರತಿಯೊಬ್ಬಿಗೂ ಅವನವನ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ನೀಡುತ್ತೇನೆ.

<sup>24</sup> “ಅದರೆ ಧ್ವವತ್ತೆರದಲ್ಲಿರುವ ಜನ್ಮಿತರಿಗೆ ನಾನು ಹೇಳುವುದೇನಂದರೆ, ನೀವು ಆಕೆಯ ಬೋಧನೆಗಳನ್ನು ಅನುಸರಿಸಲಿಲ್ಲ ‘ಸೈಂನನ ಅಗಾಧವಾದ ರಹಸ್ಯಗಳು’ ಎಂದು ಅವರು ಹೇಳುವ ಸಂಗತಿಗಳನ್ನು ನೀವು ಕಲಿತ್ತೇಂದಿಲ್ಲ. ಆದ್ದರಿಂದ ನಾನು ಬೇರೆಯಂದ ಹೋರಿಯನ್ನು ನಿಮ್ಮ ಮೇಲೆ ಹೋರಿಸುವದಿಲ್ಲ.<sup>25</sup> ನಾನು ಬರುವ ತನಕ ಈಗ ನೀವಿರುವಂತಹೀ ಇರಿ.

<sup>26</sup> “ಜಯಗಳಿಂದಸೆವನಿಗೆ ಮತ್ತು ನಾನು ಅವೇಣಿ ಸುವುದನ್ನು ಕೊನೆಯವರಿಗೆ ಮಾಡುವವನಿಗೆ ಜನಾಂಗಗಳ ಮೇಲಿನ ಅಧಿಕಾರವನ್ನು ನೀಡುತ್ತೇನೆ:

<sup>27</sup> ‘ಅವನು ಕಬ್ಬಿಂದ ಸರಳಿಸಿಂದ ಅವರನ್ನು ಅಳುತ್ತಾನೆ. ಮಣ್ಣನ ಕುಡಿಕೆಗಳೂ ಎಂಬಂತೆ ಅವರನ್ನು ಚೂರುಚೂರು ಮಾಡುತ್ತಾನೆ.’\*

ಕೀರ್ತನೆ 2:9

<sup>28</sup> ನಾನು ನನ್ನ ತಂದಂತಹಂದ ಪಡೆದುಕೊಂಡ ಶಕ್ತಿ ಇದೆ. ನಾನು ಅವನಿಗೆ ಉದಯಸಂಚಕ ನಕ್ಕತವನ್ನು ನೀಡುತ್ತೇನೆ.<sup>29</sup> ಪವಿತ್ರತ್ವನು ಸಂಭಿಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

ವಾಕೆ 20 ವ್ಯಾಕಣ 2:14 ನೋಡಿರಿ.

ಅವನು... ಮಾಡುತ್ತಾನೆ ಕೀರ್ತನೆ 2:8-9.

ಸಾದಿಕ್ಸಾನಲ್ಲಿರುವ ಸಂಭಿಗೆ ಯೆಸುವಿನ ಪತ್ರ,

**3** “ಸಾದಿಕ್ಸಿನಲ್ಲಿರುವ ಸಂಭಿಗೆ ದೂತನಿಗೆ ಇದನ್ನು ಬರಿ:  
“ಪಳು ಆತ್ಮಗಳನ್ನು ಮತ್ತು ಪಳು ನಕ್ಕತಗಳನ್ನು ಹೊಂದಿರುವವನು ಹೇಳುತ್ತಾನೆ ನಿನಗೆ ತೆಂಬೆನ್ನು ಮಾಡುತ್ತಿರುವುದು ನನಗೆ ಜನರು ಹೇಳುತ್ತಾರೆ. ಅದರೆ ನಿನ್ನ ನಿಜವಾಗಿಯೂ ಸತ್ತುಹೋಗಿರಿಯೆ.<sup>2</sup> ಎದ್ದೇಳಿ! ನಾಯುವ ಸ್ತಿತಿಯಲ್ಲಿರುವಂತಹವುಗಳನ್ನು ಬಲ ಪಡಿಸು. ನೀನು ಮಾಡಿರುವ ಕಾರ್ಯಗಳು ನನ್ನ ದೇವರ ದೃಷ್ಟಿಯಲ್ಲಿ ನಿನ್ನ ಪ್ರಾಣಿಂದಕಾಗಿರುವುದನ್ನು ನಾನು ಕಾಣಲಿಲ್ಲ.<sup>3</sup> ಆದುದರಿಂದ ನೀನು ವರ್ದಿದುನನ್ನು ಕೇಳಿದುದನ್ನೂ ಮರಯದೆ ಅದಕ್ಕೆ ವಿಧೀಯನಾಗಿರು. ನಿನ್ನ ಹೃದಯವನ್ನೂ ಜೀವಿತವನ್ನೂ ಪರಿವರ್ತಿಸಿಕೊಳ್ಳಿ! ಇಲ್ಲವಾದರೆ, ನಾನು ಕಳ್ಳನಂತೆ ನಿನ್ನ ಬಳಿಗೆ ಬಂದು ಆತ್ಮಯುಗೋಳಿಸುತ್ತೇನೆ ನಾನು ಯಾವಾಗ ಬಿರುತ್ತೇನೆ ಎಂಬುದು ನಿನಗೆ ಗೂತ್ತಿರುವದಿಲ್ಲ.<sup>4</sup> ನಿಮ್ಮ ಸಂಭಿಗೆ ಸೇರಿದ ಸಾದಿಕ್ಸಿನ ಕೆಲವರು ಇನ್ನೂ ಪರಿಶುದ್ಧರಾಗಿದ್ದರೆ. ಅವರು ತಮ್ಮ ಬಟ್ಟೆಗಳನ್ನು ಕೊಳಕುಮಾಡಿಕೊಂಡಿಲ್ಲ. ಅವರು ನನ್ನೂ ಒಂದಿಗೆ ನಡೆಯುವರು. ಅವರು ಯೋಗ್ರಾಗಿರುವದರಿಂದ ಬಿಳಿವಸ್ತುಗಳನ್ನು ಧರಿಸುತ್ತಾರೆ.<sup>5</sup> ಜಯಗಳಿಂದವಿನ ಪ್ರತಿಯೊಬ್ಬನೂ ಈ ಜನರಂತೆ ಬಿಳಿಯ ವಸ್ತುಗಳನ್ನು ಧರಿಸುತ್ತಾನೆ. ಆ ವಕ್ತೆಯ ಹೆಸರನ್ನು ನಾನು ಜೀವಭಾದ್ರ ಪ್ರಸ್ತಕದಿಂದ ತೆಗೆದುಹಾಕುವುದಿಲ್ಲ. ಅವನು ನನಗೆ ಸೇರಿದವನ್ನೆಂದು ನನ್ನ ತಂದಂತಹ ಮುಂದೆಯೂ ಆತನ ದೂತರ ಮುಂದೆಯೂ ಹೇಳುತ್ತೇನೆ. ಪವಿತ್ರತ್ವನು ಸಂಭಿಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುತ್ತಿರುವವನೇ, ಗಮನವಿಟ್ಟು ಆಲಿಸು.

ಫಿಲದ್ವೈಯದಲ್ಲಿರುವ ಸಂಭಿಗೆ ಯೆಸುವಿನ ಪತ್ರ,

**7** “ಫಿಲದ್ವೈಯದಲ್ಲಿರುವ ಸಂಭಿಗೆ ದೂತನಿಗೆ ಇದನ್ನು ಬರಿ:  
“ಪವಿತ್ರನಾ ಸತ್ಯವಂತನಾ ಆಗಿರುವಾತನು ನೀಡುವ ಸಂದೇಹಿದು: ದಾವೀದನ ಬೀಗದ ಶ್ರೇಣಿ ನನ್ನಲ್ಲಿದೆ. ನಾನು ತೆರೆದ್ದನ್ನು ಯಾರೂ ಮುಜ್ಜುಲಾರಾರು;<sup>\*</sup> ಮುಜ್ಜುದ್ದನ್ನು ಯಾರೂ ತೆರೆಯಲಾರಾರು. <sup>8</sup> ನೀನು ಮಾಡುವ ಕಾರ್ಯಗಳು ನನಗೆ ತಿಳಿದಿದೆ. ನಿನ್ನ ಮುಂದೆ ತೆರೆಬಾಗಿಲನ್ನು ಇಟ್ಟದ್ದೇನೆ. ಅದನ್ನು ಯಾರೂ ಮುಜ್ಜುಲಾರಾರು. ನೀನು ದುಭಿಲಾನೆಂಬುದು ನನಗೆ ತಿಳಿದಿದೆ. ಅದರೆ ನೀನು ನನ್ನ ಬೋಧನೆಯನ್ನು ಅನುಸರಿಸಿದೆ. ನನ್ನ ಹೆಸರನ್ನು ಹೇಳಲು ನೀನು ಹಿಂಜಿರಿಯಲ್ಲ.<sup>9</sup> ಆಲಿಸಿ! ಆಲಿಸಿ ಸೈಂನನ ಗುಂಪಿಗೆ ಸೇರಿದವರಿದ್ದಾರೆ. ಆ ಜನರು ತಮ್ಮನ್ನು ಯೆಹೋಧರೆಂದ ಹೇಳಿಕೊಳ್ಳುತ್ತಾರೆ. ಅದರೆ ಅದು ಅದು ಸುಳ್ಳ ಅವರು ನಿಜವಾದ ಯೆಹೋಧರಲ್ಲ. ಆ ಜನರು ನಿನ್ನ ಮುಂದೆ ಬಂದು ನಿನ್ನ ಪಾದಗಳಿಗೆ ಅಳ್ಳಬಿಡ್ಡ ನಮಸ್ಕಾರಿಸುವಂತೆ ಮಾಡುತ್ತೇನೆ. ನಾನು ಪ್ರತಿಸಿದೆ ಜನರು ನಿನೇ ಎಂಬುದನ್ನು ಆಗ ಅವರು ತಿಳಿದುಕೊಳ್ಳುತ್ತಾರೆ.<sup>10</sup> ನಿನ್ನ ನನ್ನ ಅಳ್ಳಿಯನ್ನು ಸಹಂಯಿಸಿದೆ ನಿನಗೆ ಅಳ್ಳಿಯನ್ನು ಅಳ್ಳಿಸಿದೆ. ಆದ್ದರಿಂದ ಈ ಲೋಕಕ್ಕೆಲ್ಲ ಉಂಟಾಗುವ ಕಡುಶೀಧನೆಯಂದ ನಾನು ನಿನ್ನನ್ನು ತೆಂಬಿಸುತ್ತೇನೆ. ಭೂಮಿವಾಸಿಗಳಿಗೆಲ್ಲ ರನ್ನು ಈ ಶೋಧನೆಯೆಂದು ಪರಿಶೋಧಿಸುತ್ತಾರೆ.

ನಾನು... ಮುಜ್ಜುಲಾರಾರು ಯೆತಾಯ 22:22.

<sup>11</sup>ನಾನು ಬೇಗನೆ ಬರುತ್ತೇನೇ. ಈಗ ನೀನಿರುವಂತೆಯೇ ಇರು. ಆಗ ಯಾರೂ ನಿಸ್ನ ಕಿರೀಟವನ್ನು ಕೆಂದುಕೊಳ್ಳಲಾರು. <sup>12</sup>ಜಯಗಳಿಸಿದ ವ್ಯಕ್ತಿಯನ್ನು ನನ್ನ ದೇವರ ಆಲಯದಲ್ಲಿ ಅಥಾರಸ್ತಂಭವನ್ನಾಗಿ ಮಾಡುವೆನು. ಅವನು ದೇವರ ಆಲಯ ವನ್ನು ಮತ್ತೆಂದಿಗೂ ಬಿಟ್ಟುಹೋಗುವ ಅಗತ್ಯವಿಲ್ಲ. ನನ್ನ ದೇವರ ಹೇಸರನ್ನು ನನ್ನ ದೇವರ ಪಟ್ಟಣದ ಹೇಸರನ್ನೂ ಅವನ ಮೇಲೆ ಬರಿಯುತ್ತೇನೆ. ಹೋಸ ಜೀರ್ಣಸಲೇಮೀ ಏ ಪಟ್ಟಣ. ಆ ಪಟ್ಟಣವು ನನ್ನ ದೇವರ ಬಳಿಯಿಂದ ಪರಲೋಕದಿಂದ ಇಳಿದು ಬರುತ್ತದೆ. ನನ್ನ ಹೋಸ ಹೇಸರನ್ನು ಅವನ ಮೇಲೆ ಬರಿಯುತ್ತೇನೆ. <sup>13</sup>ಪವಿತ್ರತ್ವನು ಸಭಿಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುವವನೇ, ಗಮನವಿಟ್ಟು ಆಲಿಸು.

### ಲ್ಯಾಡಿಕೆಯದ ಸಭಿಗೆ ಯೇಸುವಿನ ಪತ್ರ

<sup>14</sup>“ಲ್ಯಾಡಿಕೆಯದ ಸಭಿಗೆ ಈ ಪತ್ರವನ್ನು ಒರೆ: “ಅಮೋ\* ಉಂಬಾತನ ಇವುಗಳನ್ನು ನಿನಗೆ ಹೇಳುತ್ತಾನೆ. ಅತನು ನಂಬಿಗಸ್ತನಾಗಿದ್ದಾನೆ; ಸತ್ಯಸಾಕ್ಷಿಯಾಗಿದ್ದಾನೆ; ದೇವರು ಸೃಷ್ಟಿಸಿದ್ದೀಕ್ಲು ಅಥವಿತ್ಯಾಗಿದ್ದಾನೆ. ಅತನು ಹೇಳುವುದೇನಂದರೆ; <sup>15</sup>ನೀನು ಮಾಡುವುದೇಲ್ಲಾ ನಿನಗೆ ತಿಳಿದದೆ. ನೀನು ಬಿಸಿಯಾಗಿಯೂ ಇಲ್ಲ. ತಣ್ಣಿಗೂ ಇಲ್ಲ! ನೀನು ಬಿಸಿಯಾದರೂ ಇರಬೇಕಿತ್ತು. ಅಥವಾ ತಣ್ಣಿಗೂದರೂ ಇರಬೇಕಿತ್ತು! <sup>16</sup>ಆದರೆ ನೀನು ಬೆಳ್ಳಿಗಿರುವೆ; ಬಿಸಿಯಾಗಿಯೂ ಇಲ್ಲ. ತಣ್ಣಿಗೂಇಲ್ಲ. ಆದ್ದರಿಂದ ನಿನ್ನನ್ನು ನನ್ನ ಬಾಯಿಂದ ಉಗುಳಿಬಿಡುವೆನು. <sup>17</sup>ನೀನು ನಿನ್ನನ್ನು ಬಳಸ್ಯಾಗಿದ್ದಾನೆಯೇ ಹೇಳಿಕೊಳ್ಳಿತ್ತಿರುವೆ. ನೀನು ಬಳಸ್ಯುವಂತನಾಗಿರುವುದರಿಂದ ನಿನಗೇನೂ ಕೊರತೆ ಇಲ್ಲವೆಂದು ನೀನು ಯೋಜಿಸಿಕೊಂಡಿರುವೆ. ಆದರೆ ನಿಜ ವಾಗಿಯೂ ನೀನು ದುರವಸ್ಥಿಗೆ ಒಳಗಾದವನಾಗಿರುವೆ, ದೌಖಾಗ್ನಾಗಿರುವೆ, ದರಿದ್ರನಾಗಿರುವೆ, ಕುರುಡನಾಗಿರುವೆ ಮತ್ತು ಬೆಕ್ತಿಲಾಗಿರುವೆ. ಆದರೂ ಇದು ನಿನಗೆ ತಿಳಿದೇ ಇಲ್ಲ. <sup>18</sup>ಬೆಂಕಿಯಲ್ಲಿ ಪ್ರಕಟಾಕಿಡ ಅಪ್ಪಣಿ ಚಿನ್ನನ್ನು ನೀನು ನ್ನಿಂದ ಕೊಂಡುಕೊಳ್ಳಿತ್ತೇಂದು ನಾನು ಸಲಹೆ ನೀಡುತ್ತೇನೆ. ಆಗ ನೀನು ನಿಜವಾಗಿಯೂ ಶ್ರೀಮಂತನಾಗಲು ಸಾಧ್ಯ. ನಾನು ನಿನಗೆ ಹೇಳುತ್ತೇನೆ. ಆಗ ನಿನಗೆ ನಿಜವಾಗಿಯೂ ದೃಷ್ಟಿ ಬರುವುದು. <sup>19</sup> “ನಾನು ವೀತಿ ಸುವ ಜನರನ್ನೇ ನಾನು ತಿದ್ದುತ್ತೇನೆ ಮತ್ತು ಶಿಶಿಸ್ತೇನೆ. ಆದ್ದರಿಂದ ನೀವು ಅಸಕ್ತಿಯಿಂದಿರಿ ದೇವರ ಕಡೆಗೆ ತಿರುಕೊಳ್ಳಿರಿ. <sup>20</sup>ಇಗೇಂ, ನಾನು ಬಾಗಿಲ ಬಳಿ ನಿಂತಕೊಂಡು ತಟ್ಟಿತ್ತಿದ್ದೇನೆ. ಯಾವನಾದರೂ ನನ್ನ ಸೈರವನ್ನು ಕೇಳಿ ಬಾಗಿಲನ್ನು ತೆರೆದರೆ, ನಾನು ಒಳಗೆ ಬಂದು ಅವನೋಂದಿಗೆ ಉಂಟ ಮಾಡುತ್ತೇನೆ ಮತ್ತು ಅವನೂ ನನ್ನೊಂದಿಗೆ ಉಂಟ ಮಾಡುತ್ತಾನೆ.

<sup>21</sup>“ನಾನು ಜಯಗಳಿಸಿ ನನ್ನ ತಂಡಿಯೊಡನೆ ಆತನ ಸಿಂಹಾಸನದ ಮೇಲೆ ಕುಳಿತುಕೊಂಡಿನು. ಅಂತೆಯೇ ಜಯ

ಗಳಿಸುವ ಪ್ರತಿಯೊಬ್ಬನೂ ನನ್ನ ಸಂಗಡ ನನ್ನ ಸಿಂಹಾಸನದ ಮೇಲೆ ಕುಳಿತುಕೊಳ್ಳುವಂತೆ ಮಾಡುವೆನು. <sup>22</sup>ಇವುಗಳನ್ನು ಕೇಳುವವರೇ, ಪವಿತ್ರತ್ವನು ಸಭಿಗಳಿಗೆ ಹೇಳುತ್ತಿರುವ ಈ ಸಂಗತಿಗಳನ್ನು ಕೇಳುವವನೇ, ಗಮನವಿಟ್ಟು ಆಲಿಸು.”

### ಯೋಹಾನನು ಪರಲೋಕವನ್ನು ನೋಡಿದನು

<sup>4</sup> ನಂತರ ನಾನು ನೋಡಿದಾಗ ನನ್ನ ಎದುರಿನಲ್ಲಿ ಪರಲೋಕದ ಬಾಗಿಲು ತೆರೆದಿರುವುದನ್ನು ಕಂಡುನೇ. ನನ್ನ ಜೀವಿತೆಯಲ್ಲಿ ಮೌಲ್ಯ ಮಾತನಾಡಿದ್ದ ಧ್ವನಿಯೇ ಮತ್ತೆ ನನ್ನೊಂದಿಗೆ ಮಾತಾಡಿತು. ಆ ಧ್ವನಿಯು ತುಶ್ವರಿಯ ಧ್ವನಿಯಂತಹು ಆ ಧ್ವನಿಯು, “ಇಲ್ಲಿಗೆ ಹೆಚ್ಚಿ ಬಾ. ಮುಂದೆ ಸಂಭವಿಸುವುದನ್ನು ನಾನು ನಿನಗೆ ತೋರಿಸುತ್ತೇನೇ” ಎಂದು ಹೇಳಿತು. <sup>5</sup> ಕೂಡಲೇ ನಾನು ಪವಿತ್ರತ್ವವನಂತಹನಾದೆನು. ಪರಲೋಕದಲ್ಲಿ ನನ್ನೊಂದುರಿಗೆ ಒಂದು ಸಿಂಹಾಸನವಿತ್ತು. ಯಾರೋ ಇಬ್ಬನು ಆ ಸಿಂಹಾಸನದ ಮೇಲೆ ಕುಳಿತ್ತಿದ್ದನು. <sup>6</sup> ಸಿಂಹಾಸನದ ಮೇಲೆ ಕುಳಿತ್ತಿದ್ದಾತನು ಅಮೂಲ್ಯವಾದ ಸಂಯುಕ್ತಾತ್ಮಕ, ಪದ್ಧರಾಗ ಮಣಿಗ ಇಂತೆ ಕಾಬುತ್ತಿದ್ದನು. ಸಿಂಹಾಸನದ ಸುತ್ತಲೂ ಪಟ್ಟಬ್ಜಿಂದ ಕಾಮನಬಿಲಿತ್ತು. <sup>7</sup> ಆ ಸಿಂಹಾಸನದ ಸುತ್ತಲೂ ಇಪ್ಪತ್ತುಲ್ಲಿ ಮಂದಿ ಹಿರಿಯರು ಕುಳಿತುಕೊಂಡಿದ್ದರು. ಅವರು ಬಿಳಿ ವಸ್ತ್ರಗಳನ್ನು ಧರಿಸಿದ್ದರು. ಅವರ ತಲೆಗಳ ಮೇಲೆ ಚಿನ್ನದ ಕಿರೀಟಗಳಿದ್ದವು. <sup>8</sup> ಆ ಸಿಂಹಾಸನದಿಂದ ಸಿಡಿಲಿನ ಆಭಿಷರ್ವಾಗುಷಿನ ಧ್ವನಿಯೂ ಬರುತ್ತಿತ್ತು. ಆ ಸಿಂಹಾಸನದ ಮುಂದೆ ಏಳು ದೀಪಗಳು ಬೆಳಗುತ್ತಿದ್ದವು. ಈ ದೀಪಗಳು ದೇವರ ಏಳು ಆಕೃಗಳಾಗಿದ್ದವು. <sup>9</sup> ಇದಲ್ಲದೆ ಸಿಂಹಾಸನದ ಮುಂದೆ ಗಾಜಿನ ಸಮುದ್ರದಂತೆ ಕಾಬುವ ಪಸ್ತುವೋಂದಿತ್ತು. ಅದು ಸ್ವರ್ಪಿಕೆದಂತೆ ಪ್ರಭೂವಾಗಿತ್ತು.

ಆ ಸಿಂಹಾಸನದ ಮುಂದೆ ಮತ್ತು ಆದರ ಪ್ರತಿಯೊಂದು ಮಗ್ನಲೀನಲ್ಲಿ ನಾಲ್ಕು ಜೀವಿಗಳಿದ್ದವು. ಈ ಜೀವಿಗಳ ಹಿಂಭಾಗ ದಲ್ಲಿಲ್ಲಾ ಮತ್ತು ಮುಂಭಾಗದಲ್ಲಿಲ್ಲಾ ಕಣ್ಣಗಳು ಉಂಬಿದ್ದವು. <sup>10</sup> ಹೊದಲನೆ ಜೀವಿಯು ಸಿಂಹದಂತಿತ್ತು. ಎರಡನೆಯದು ಹಸುವಿನಂತಿತ್ತು. ಮೂರನೆಯದರ ಮುಖ ಮಾನವನ ಮುಖ ದಂತಿತ್ತು. ನಾಲ್ಕುನೆಯದು ಹಾರುವ ಗರುಡನಂತಿತ್ತು.\* <sup>11</sup> ಈ ನಾಲ್ಕು ಜೀವಿಗಳಲ್ಲಿ ಪ್ರತಿಯೊಂದಕ್ಕೂ ಆಯ ರೆಕ್ಕಿಗಳಿದ್ದವು. ಈ ಜೀವಿಗಳ ಹೊರಭಾಗದಲ್ಲಿಲ್ಲಾ ಮತ್ತು ಒಳಭಾಗದಲ್ಲಿಲ್ಲಾ ಕಣ್ಣಗಳಿದ್ದವು. ಈ ನಾಲ್ಕು ಜೀವಿಗಳು ಹಗಲಿರುಳು ಎಡ ಬಿಡದೆ ಹೀಗೆ ಹೇಳುತ್ತಿದ್ದವು:

“ದೇವರಾದ ಪ್ರಭು, ಪರಿಶುದ್ಧನು, ಪರಿಶುದ್ಧನು; ಆತನು ಸರ್ವಶಕ್ತನು. ಆತನು ಭೂರ್ಕಾಲದಲ್ಲಿ ಇದ್ದವನೂ ಪರ್ವತಮಾನಕಾಲ ದಲ್ಲಿ ಇರುವಾತನೂ ಮುಂದೆ ಬರುವಾತನೂ ಆಗಿದ್ದಾನೆ.”

\*ಈ ಜೀವಿಗಳು, ಸಿಂಹಾಸನದ ಮೇಲೆ ಕುಳಿತ್ತಿರುವಾತನಿಗೆ ವ್ಯಭಾವ, ಗೌರವ ಮತ್ತು ಕೃತ್ಯಾಗಳನ್ನು ಸಲ್ಲಿಸುತ್ತಿದ್ದವು.

ಯುಗ ಯಾಗಂತರಗಳಲ್ಲಿಯೂ ಜೀವಿಸುವವನು ಅತನೇ.

<sup>10</sup>ಇವತ್ತನಾಲ್ಲು ಮಂದಿ ಹಿರಿಯರು ತಮ್ಮ ಕೀರ್ತಿಗಳನ್ನು ತೆಗೆದು ಬದಿಗಿಟ್ಟು ಸಿಂಹಾಸನದ ಮೇಲೆ ಕುಳಿತಿರುವಾತನಿಗೆ ಮೊಣಳಲೂರಿ ನಮಸ್ಕರಿಸಿ, ಯುಗರುಗಾಂತರಗಳಲ್ಲಿಯೂ ಜೀವಿಸುವ ಅತನ್ನು ಆರಾಧಿಸುತ್ತಾ ಇಂತೆಂದರು:

<sup>11</sup>“ನಮ್ಮ ಪ್ರಭುವೇ, ನಮ್ಮ ದೇವರೇ! ನೀನು ವ್ರಭಾವ, ಗೌರವ, ಶಕ್ತಿಗಳನ್ನು ಪಡೆಯಲು ಯೋಗ್ಯನಾಗಿರುವೆ. ಎಲ್ಲವನ್ನೂ ನಿರ್ಮಾಣಿಸಿ ದಾತನು ನೀನೇ.ನಿನ್ನ ಚಿಕ್ಕದಂತೆಯೇ ಎಲ್ಲವೂ ಇದ್ದವು; ಎಲ್ಲವೂ ಶೈಶವಿಂದಪ್ಪು.”

**5** ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಲ್ಲಿ ಒಂದು ಸುರುಳಿಯನ್ನು ನೋಡಿದೆನು. ಅದರ ಏರಡು ಕಡೆಗಳಲ್ಲಿಯೂ ಬರಹವಿತ್ತು. ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು<sup>2</sup> ಬಲಷ್ಟಾದ ದೇವದೂತನು ಗಟ್ಟಿಯಾದ ಧ್ವನಿಯಲ್ಲಿ “ಈ ಸುರುಳಿಯ ಮುದ್ರೆಗಳನ್ನು ತೆಗೆಯುವುದಕ್ಕೆ ಯೋಗ್ಯನಾದವನು ಯಾರು?” ಎಂದು ಪ್ರಜಾಸಿದನು.<sup>3</sup> ಆದರೆ ಪರಲೋಕದಲ್ಲಾಗಲಿ ಭೂಮಂಡಲದಲ್ಲಾಗಲಿ ಪಾಂಚ ದಲ್ಲಾಗಲಿ ಈ ಸುರುಳಿಯನ್ನು ಬಿಂಬಿಸೇಂದುವರು ಯಾರೂ ಇರಲ್ಲಾವದ್ದರಿಂದ<sup>4</sup> ನಾನು ಮತ್ತೆ ಮತ್ತೆ ಗೋಳಾಗಿದೆನು. ಆದರೆ<sup>5</sup> ಹಿರಿಯರಲ್ಲಿ ಒಬ್ಬನು ನನಗೆ, “ಅಳಬೇಡ! ಯೂದ ಕುಲದ ಸಿಂಹವಾಗಿರುವಾತನು (ಶ್ರೀಸ್ವ) ಜಯಗಳಿಸಿದನು. ಆತನು ದಾವೀದನ ಸಂತಕಿಯವನು. ಆತನು ಸುರುಳಿಯನ್ನು ಮತ್ತು ಅದರ ಏಳು ಮುದ್ರೆಗಳನ್ನು ತೆರೆಯಲು ಸಮರ್ಥನಾಗಿದ್ದನೇ” ಎಂದು ಹೇಳಿದನು.

“ನಂತರ ಸಿಂಹಾಸನದ ಮತ್ತು ನಾಲ್ಕು ಜೀವಿಗಳ ಮದ್ದೆ ಒಂದು ಕುರಿಮರಿಯನ್ನು ನಾನು ನೋಡಿದೆನು. ಹಿರಿಯರು ಸಹ ಆ ಕುರಿಮರಿಯ ಸುತ್ತಲೂ ಇದ್ದರು. ಆ ಕುರಿಮರಿಯ ಹೊಲ್ಲಲ್ಪಟ್ಟಿತ್ತು. ಅದಕ್ಕೆ ಏಳು ಕೊಂಬಗಳೂ ಏಳು ಕಣ್ಣಗಳೂ ಇದ್ದವು. ಇವು ಈ ಲೋಕಕ್ಕೆಲ್ಲಾ ಕಳುಹಿಸಲ್ಪಟ್ಟ ದೇವರ ಏಳು ಅತ್ಯಗಳಾಗಿದ್ದವು. <sup>7</sup>ಆ ಕುರಿಮರಿಯ ಒಂದು ಸಿಂಹಾಸನದ ಮೇಲೆ ಕುಳಿತಿರುವಾತನ ಬಲಗೈಯಂದ ಸುರುಳಿಯನ್ನು ತೆಗೆದುಕೊಂಡಿತು. <sup>8</sup>ಆಗ ನಾಲ್ಕು ಜೀವಿಗಳು ಮತ್ತು ಇವತ್ತು ಲ್ಯಾಪು ಮಂದಿ ಹೊಣಳಾಲೂರಿ ನಮಸ್ಕರಿಸಿದರು. ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ತಂತಿ ವಾದ್ಯವಿತ್ತು. ಧೂಪವು ಹುಂಬಿದ್ದ ಹೆಸ್ವದ ಪಾತ್ರಗಳನ್ನು ಅವರು ಹಿಡಿದುಕೊಂಡಿದ್ದರು. ಈ ಧೂಪದ ಪಾತ್ರಗಳು ದೇವರ ಪರಿ ಶುದ್ಧಿ ಜನರ ಪ್ರಾರ್ಥನೆಗಳಾಗಿದ್ದವು. <sup>9</sup>ಅವರೆಲ್ಲರೂ ಕುರಿಮರಿ ಗೋಸ್ತೆ ಒಂದು ಹೆಂಸ ಹಾಡನ್ನು ಹಾಡಿದರು:

“ನೀನು ಹೊಲ್ಲಲ್ಪಟ್ಟವನಾದ್ದರಿಂದ, ಸುರುಳಿಯನ್ನು ತೆಗೆದುಕೊಂಡು, ಅದರ ಮುದ್ರೆಗಳನ್ನು ಒಡೆಯುವುದಕ್ಕೆ ಯೋಗ್ಯನಾಗಿರುವೆ. ನೀನು ನಿನ್ನ ರಕ್ತದಿಂದ (ಮರಳಿಂದ) ಸಕಲ ಕುಲ, ಭಾಷೆ, ಜಾಂಗಗಳಿಂದ ಜನರನ್ನು ದೇವರಿಗಾಗಿ ಕೊಂಡುಕೊಂಡಿರುವೆ.

<sup>10</sup> ಅವರನ್ನು ಒಂದು ರಾಜ್ಯವನ್ನಾಗಿ ಮಾಡಿದೆ; ನಮ್ಮ ದೇವರಿಗೋಸ್ತೆ ಯಾಜಕರನ್ನಾಗಿ ಮಾಡಿದೆ; ಅವರು ಲೋಕದಲ್ಲಿ ಆಖುವರು.”

<sup>11</sup>ನಂತರ ನಾನು ನೋಡಿದಾಗ, ಅನೇಕ ದೇವದೂತರೆ ಧ್ವನಿಗಳನ್ನು ಕೇಳಿದೆನು. ಈ ದೇವದೂತರು ಸಿಂಹಾಸನದ, ನಾಲ್ಕು ಜೀವಿಗಳ ಮತ್ತು ಹಿರಿಯರ ಸುತ್ತಲೂ ಇದ್ದರು. ಅವರ ಸಂಖ್ಯೆಯು ಲಕ್ಷೋಷಲಕ್ಷ ಪಾರಿಯೂ ಕೋಟ್ಯಾನು ಕೋಟಿಯಾಗಿಯೂ ಇತ್ತು.<sup>12</sup> ಈ ದೇವದೂತರು ಗಟ್ಟಿಯಾದ ಧ್ವನಿಯಿಂದ ಇಂತೆಂದರು:

“ವಿಧಿನಾದ ಕುರಿಮರಿಯು ಅಧಿಕಾರವನ್ನು ಸಂಪತ್ತನ್ನು ಜ್ಞಾನವನ್ನು, ಬಲವನ್ನು, ಗೌರವವನ್ನು, ಪ್ರಭಾವವನ್ನು, ಸ್ತೋತ್ರವನ್ನು ಪಡೆಯಲು ಯೋಗ್ಯನಾಗಿದ್ದಾನೆ!”

<sup>13</sup>ಇದಲ್ಲದೆ ಆಕಾಶದಲ್ಲಿಯೂ ಭೂಮಿಯಲ್ಲಿಯೂ ಭೂಮಿಯ ಕೆಳಭಾಗದಲ್ಲಿ ಸಮುದ್ರದಲ್ಲಿ ಇರುವ ಪ್ರತಿಯೊಂದು ಜೀವಿಗಳು ಹೇಗೆ ಹೇಳಿಪುದನ್ನು ಕೇಳಿದೆನು:

“ಸಿಂಹಾಸನದ ಮೇಲೆ ಕುಳಿತಿರುವಾತನಿಗೂ ಕುರಿಮರಿಯಾದಾತನಿಗೂ ಸೋತ್ತು, ಗೌರವ, ಪ್ರಭಾವ, ಅಧಿಕಾರಗಳು ಯುಗರುಗಾಂತರ ಗಳಲ್ಲಿಯೂ ಇರಲಿ!”

<sup>14</sup>ಆ ನಾಲ್ಕು ಜೀವಿಗಳು “ಅಮೀನಾ!” ಎಂದು ಹೇಳಿದವು. ಹಿರಿಯರು ಮೊಣಳಲೂರಿ ಆರಾಧಿಸಿದರು.

**6** ನಂತರ ಕುರಿಮರಿಯು ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ಗಮನಿಸಿದೆನು. ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತೆ ಮಾತನಾಡುವುದನ್ನು ನಾನು ಕೇಳಿದೆನು. ಅದು “ಬಾ!” ಎಂದು ಹೇಳಿತು.<sup>2</sup> ನಾನು ನೋಡಿದಾಗ ನನ್ನ ಮುಂದಿ ಒಂದು ಬಿಳಿ ಕುದರೆಯರುವುದು ನನಗೆ ಕಾಣಿಸಿತು. ಕುದರೆಯ ಮೇಲಿದ್ದ ಸ್ವಾರನ ಕೈಯಲ್ಲಿ ಒಂದು ಬಿಲ್ಲು ಇತ್ತು. ಆ ಸ್ವಾರನಿಗೆ ಒಂದು ಕಿರಿಷವನ್ನು ಕೊಡಲಾಯಿತು. ಅವನು ಶತ್ರುವನ್ನು ನೋಲಿ ಸುತ್ತಾ ಜಯಗಳಿಸುವುದಕ್ಕಾಗಿ ಹೊರಟನು.

<sup>3</sup>ಆ ಕುರಿಮರಿಯು ಏರಿಕೆಂದು ಮುದ್ರೆಯನ್ನು ತೆಗೆಯಿತು. ಆಗ ಏರಿಕೆಂದು ಜೀವಿಯ “ಬಾ!” ಎಂದು ಹೇಳಿದ್ದನ್ನು ಕೇಳಿದೆನು. <sup>4</sup>ಆಗ ಮತ್ತೊಂದು ಕುದರೆಯು ಹೊರಗಿ ಬಂದಿತು. ಇದು ಹೆಚ್ಚು ಕುದರೆಯಾಗಿತ್ತು. ಈ ಕುದರೆಯ ಮೇಲೆ ಕುಳಿತಿದ್ದ ಸ್ವಾರನಿಗೆ ಲೋಕದಲ್ಲಿದ್ದ ಶಾಂತಿಯನ್ನು ತೆಗೆದು ಹಾಕಲು ಅಧಿಕಾರವನ್ನು ಕೊಡಲಾಗಿತ್ತು. ಜನರು ಒಬ್ಬ ನೇರುಬ್ಬರು ಕೊಲ್ಲುವಂತೆ ಮಾಡಲೂ ಅವನಿಗೆ ಅಧಿಕಾರವನ್ನು ನೀಡಲಾಗಿತ್ತು. ಈ ಸ್ವಾರನಿಗೆ ಒಂದು ಮಹಾಬಿಡ್ಗವನ್ನು ಕೊಡಲಾಗಿತ್ತು.

<sup>5</sup>ಆ ಕುರಿಮರಿಯು ಮೂರನೆಯ ಮುದ್ರೆಯನ್ನು ತೆಗೆಯಿತು. ಆಗ ಮೂರನೆಯ ಜೀವಿಯ “ಬಾ” ಎಂದು ಹೇಳಿಪುದನ್ನು

નાનુ કેલેદેનું. નાનુ નોંધિદાગ, નસ્ય મુંદે બંદું કર્વું કુદરીયારુપુદુ નનગે કાણેશું. આ કુદરીય મેલિદ્ધ સવારનું તસ્ય ક્ષેયલી એરથુ તક્ષેગળન્નુ હિંદેદ્દનું. “આગ બબ્બન સ્વેરવ્વો એંબંતે બંદું દ્ઘ્નીયન્નુ કેલેદેનું. આ નાલ્ય જોણિદ્ધ સ્થળદિંદ તે દ્ઘ્નીય હોરહોમ્બુઠુ. આ દ્ઘ્નીય, “બંદું દિનદ કેલસ્કે બંદું કિલોંગ ગોંડાની. બંદું દિનદ કેલસ્કે મૂરું કિલોંગ, ૦ બાલ્ફ. આરે એછેયન્નુ દ્રાક્ષ રસવન્નુ કેદિસેંકે!” એંદુ હેલેશુ.

<sup>7</sup> આ કુરિમરિય નાલ્યનીય મુદ્રેયન્નુ તેરીયતુ. આ નાલ્યનીય જીબિય, “જા” એંદુ હેલેદ દ્ઘ્નીયનું નનગે કેલેશીશુ. <sup>૮</sup> નાનુ નોંધિદાગ, નસ્ય મુંદે બંદું ભૂરદુભણ્ણદ કુદરીયારુપુદુ નનગે કાણેશું. આ કુદરીય મેલે કુલીદ્ધ સવારનેં મૃત્યુ. <sup>\*</sup> અવન હિંદે પાતાલ એંબંસું બંદનું. અવરિગ ભૂમિય કાલુભાગ મેલે અધિકારવન્નુ નીએદલાયતુ. કશ્ચ યાંદલા બરગાલદિંદલા રોંગાંગલીંદલા મુત્તુ લોંકદ મેલીરુવ કાદુમૃગાંગલીંદલા જનરન્નુ કોલ્લાવ અધિકારવન્નુ અવરિગ નીએદલાયતુ.

<sup>9</sup> કુરિમરિય દદનીય મુદ્રેયન્નુ તેરીયતુ. આ યજ્ઞવેદિકેય કેલું કેલવુ અત્યુગ્નિરુપુદન્નુ નાનુ નોંધિદનું. દેંદર સંદેશકરૂ તપવ સ્વીકરિસીકોંદ સત્કરૂં નંબિગસ રાગિદ્ધ કારંદ સોલાલપ્રચ્છ જનર અત્યુગ્ની અપુ. <sup>૧૦</sup> તું અત્યુગ્નુ, “વાચ્યુષાદ મુત્તુ સત્કરૂંનાદ પ્રભુવે, નમ્યનુ કોંદ જનરિગ તીએવ્ય નીએદલા મુત્તુ અવરન્નુ દંદિસલુ નીએન એવ્ય કાલ તેદિસેંખ્યું” એંદુ ગટ્ટીયાર દ્ઘ્નીયલી કુરિદવુ. <sup>૧૧</sup> આ અત્યુગ્નલી પ્રતિયોંદકરૂ બંદોંદ બીલી નિલુ વંગિયન્નુ કોલાયતુ. ઇન્નું સ્પ્રેકાલ કાયાપંતે અપગાંગી તીસલાયતુ. અવર સહોંદરરીલી કેલવરુ જન્નુ ક્રીસ્ટન સેવેયલીદ્ધારે. અવરા કોલ્લાલ્દુચબીશુ. તું કોલીગલીલૂ મુરિયાવ તનક કાયબીશીંદ આ અત્યુગ્નિરી હેલાયતુ.

<sup>12</sup> આ કુરિમરિય આરનીય મુદ્રેયન્નુ તેરીયતુ વ્યદન્નુ નાનુ નોંધુકરીલી ઇદ્દેનું. આ ગ માણભૂરુંવ વાયતુ. સૂર્યાનુ તલીગોદરિનીં માદિદ બઢ્યી યાંકે ક્રવ્યાનું. પ્રાણ બંદું રસ્તુદાંદે કેવાદનું. <sup>13</sup> આકાશદીદ્ધ સત્કરૂંગુલ બીરુગાલી બીણિદાગ અંજૂ રદ હણ્ણુગુલ મરદિંદ ભૂમિય મેલે ઉદ્ધરુવંતે ઉદ્ધરિદવુ. <sup>૧૪</sup> આકાશપુ વિભાગોંદુ સુરુલીયંતે સુત્તુપ્રચ્છતુ. પ્રતિયોંદ બીંછ મુત્તુ દ્વીપગલુ તમ્ય નીલીયંદ જલિસિદવુ.

<sup>15</sup> આગ જનરીલરૂ ગવિગલી મુત્તુ બીંછગળ મેલિન બંદેગળ મારીયલી અદિકોંદર. આલી લોંકદ

રાજરુગલુ, અધિવતીગળુ, સેનાધિવતીગળુ, શ્રીમંતરુ મત્તુ બલપરુ ઇદ્ધરુ. ઇપરલદ્ધ પ્રતિયોંબુ ગુલામનું સ્વેતંત્ર પ્રજીયાન અદિકોંદર. <sup>૧૬</sup> આ જનરુ બીંછગલી મુત્તુ બંદેગળી “નમ્ય મેલે કેલેરી સીંકાસનદ મેલે કુલીદ્ધ રુપાતન દ્રષ્ટીયાંદ નમ્યન્નુ મારીમાદિ; સુરિમરિયાદાનેં કોંબદિંદ નમ્યન્નુ મારીમાદિ; <sup>૧૭</sup> અતન કોંબપુ પ્રકટગાવનું માહાદિનવું બંદુંબીંછીદે. આ કોંબદ એદુરિનલી નીલાલ યારિગો સાંદ્રવીલું” એંદુ હેલેશુ.

જ્યોતિસ 144,000 જનર

<sup>7</sup> ઇદાદ મેલે નાલ્ય મુંદે દેંદરું ભૂમિય નાલ્ય મુરોલીગલી નિંતીરુપુદન્નુ નાનુ નોંધિદેનું. આ દેંદરું ભૂમિય નાલ્ય દિંકુગલ ગાલીયન્નૂ તકેફિકિદ્દરુ. ગાલીયુ ભૂમિય મેલાગલી, સમુદ્ર મેલાગલી, મરદ મેલાગલી બીનદંદે અપર તકેફિકિદ્દરુ. <sup>૨</sup> નંતર બીએંબુ દેંદરું પ્રોવન્દીન કશેયાંદ બરુસ્તી રુપુદન્નુ નાનુ નોંધિદેનું. જીએસ્પ્રોરોવનાદ દેંદર મુદ્રેય તું દેંદરું ભલીયતુ. તું દેંદરું તનું નાલ્ય મુંદે દેંદરું ભલીયતુ. તું નાલ્ય મુત્તુ ગટ્ટીયાર દ્ઘ્નીયલી કરે દનું. ભૂમિયે મુત્તુ સમુદ્રસ્તે કોંદરી માદુપુદસ્તે અધિકારવન્નુ દેંદર તું નાલ્યરુ દેંદરું તરીકે નીએદિ દનું. આ દેંદરું તનું તું નાલ્યરુ દેંદરું તરીકે, <sup>૩</sup> “નમ્ય દેંદર સેવે માદુપુ જનર હણેય મેલે મુદ્રે બઢું વુદું તનક ભૂમિગાગલી સમુદ્રક્ષુગલી, મરગાંગાગલી તીંદું દરીયન્નુ માદચીદીએ” એંદુ કુરિ હેલેદનું. <sup>૪</sup> નંતર, મુદ્રે બઢ્યીસીકોંદવર સંખ્યે નનગે કેલીબંંલ. અવર ઒ંષ્ટું સંખ્યે 144,000 મંદી. અવર જ્યોતિસ રંગેરુ કુલગલી સેનીરિદવારાદિદ્ધરુ.

<sup>5</sup> યુલદન કુલદિંદ	12,000
રાબેનન પુલદિંદ	12,000
ગાદન પુલદિંદ	12,000
<sup>6</sup> અશેરન પુલદિંદ	12,000
નાથાલીયન પુલદિંદ	12,000
મનસ્યાય પુલદિંદ	12,000
<sup>7</sup> સિમેયોનન પુલદિંદ	12,000
લેચીય પુલદિંદ	12,000
જાસ્સાન પુલદિંદ	12,000
<sup>8</sup> જીબુલોન પુલદિંદ	12,000
યોનેસેવન પુલદિંદ	12,000
બેન્ઝામીન પુલદિંદ	12,000

જનર માહાસુલુક

<sup>9</sup> બલીસ નાનુ નોંધિદાગ, જનર માહા સમુલપણ્ણ કંદેનું. અવર એણસલાગદમ્પુ આસંહાતરાદિદ્ધરુ.

ಅವರಲ್ಲಿ ಸಕಲ ಜಾಗಂಗ, ಕುಲ, ಪ್ರ, ಜಿಗಳವರೂ ಲೋಕದ ಸಕಲ ಭಾಷೆಗಳನ್ನಾಡುವವರೂ ಇದ್ದರು. ಈ ಜನರು ಸಿಂಹಾಸನದ ಮುಂದೆ ಮತ್ತು ಕುರಿಮರಿಯ (ಯೀನು) ಮುಂದೆ ಸಿಂತಿದ್ದರು. ಅವರೆಲ್ಲರೂ ಬೀಳಿ ನೀಲವಂಗಿಗಳನ್ನು ಧರಿಸಿಕೊಂಡು ಖಚ್ಚಾರದ ಗರಿಗಳನ್ನು ತಮ್ಮ ಕೇಗಳಲ್ಲಿ ಹಿಡಿದ್ದರು. <sup>10</sup> ಅವರು ಗಿಟ್ಟಿಯಾದ ದ್ವೀಪಿಯಲ್ಲಿ “ಸಿಂಹಾಸನದ ಮೇಲೆ ಕುಶಿಲುಕೊಳ್ಳುವ ನಮ್ಮ ಪ್ರಭುವಿಗೆ ಮತ್ತು ಕುರಿಮರಿಯಾದಾಸನಿಗೆ ಜಯವು ಲಭಿಸಿತು” ಎಂದು ಕೂಗಿದರು. <sup>11</sup> ಹಿರಿಯರು ಅಲ್ಲಿದ್ದರು ಮತ್ತು ನಾಲ್ಕು ಜೀವಿಗಳು ಅಲ್ಲಿದ್ದವು. ಅವರು ಸುತ್ತಲೂ ಮತ್ತು ಸಿಂಹಾಸನದ ಸುತ್ತಲೂ ದೇವದಳತೆಲ್ಲಾ ನಿಂತಿದ್ದರು. ದೇವದಳತೆಲು ಸಿಂಹಾಸನದ ಮುಂದೆ ಹೊಕಣಾಲೂರಿ ದೇವರನ್ನು ಆರಾ ಧಿಸಿದರು. <sup>12</sup> ಅವರು, “ಅಮೇನಾ! ನಮ್ಮ ದೇವರಿಗೆ ನೋತ್ತವಾ ಪ್ರಭಾವವೂ ಜ್ಞಾನವೂ ಕೃತ್ಯಾತ್ಮಸ್ತಿಯೂ ಗೌರವವೂ ಅಧಿಕಾರವೂ ಮತ್ತು ಬಲವೂ ಯಾಗಿಯಾಗಂತರಗಳಲ್ಲಿಯೂ ಇರಲಿ. ಅಮೇನಾ!” ಎಂದರು.

<sup>13</sup> ಆಗ ಹಿರಿಯರಲ್ಲಿಬ್ಬನು, “ಬೀಳಿ ನೀಲವಂಗಿಗಳನ್ನು ಧರಿಸಿಕೊಂಡಿರುವ ಈ ಜನರು ಯಾರು? ಅವರು ಎಲ್ಲಿಂದ ಬಂದವರು?” ಎಂದು ನನ್ನನ್ನು ಕೇಳಿದನು.

<sup>14</sup> “ನಾನ್ನಮೀರ, ಅವರು ಯಾರೆಂಬುದು ನಿನಗೆ ತೆಳಿದಿದೆ” ಎಂದು ನಾನು ಉತ್ತರಿಸಿದೆನು.

ಆಗ ಹಿರಿಯನು, “ಈ ಜನರು ಬೀಕರ ಸಂಕಷಪವನ್ನು ಅನುಭವಿಸಿ ಬಂದವರು. ಅವರು ಕುರಿಮರಿಯಾದಾಸನ ರಕ್ಷಿತಿಂದ ತಮ್ಮ ನೀಲವಂಗಿಗಳನ್ನು ತೊಳೆದುಕೊಂಡಿದ್ದಾರೆ.\* ಈಗ ಅವರು ಶುಭ್ರವಾಗಿದ್ದಾರೆ ಮತ್ತು ಬಿಳುವಾಗಿದ್ದಾರೆ. <sup>15</sup> ಅದ್ದಿನಿಂದ ಈ ಜನರು ಈಗ ದೇವರ ಸಿಂಹಾಸನದ ಮುಂದೆ ಇದ್ದಾರೆ. ಅವರು ದೇವರನ್ನು ಆತನ ಅಲಯದಲ್ಲಿ ಹಗಲಿರುಳುತ್ತಾರೆ. ಸಿಂಹಾಸನದ ಮೇಲೆ ಕುಶಿಲಿರುವಾತನು ಅವರನ್ನು ಸಂಪರ್ದಿಸುತ್ತಾನೆ.<sup>16</sup> ಆ ಜನರಿಗೆ ಮತ್ತೆ ಹೆಸಿಯಾಗಲಿ ಬಾಯಾರಿಕೆಯಾಗಲಿ ಸೂರ್ಯನ ತಾಪಾಗಲಿ ಇರುವದಿಲ್ಲ. ಅವರನ್ನು ಯಾವ ತಾಪವೂ ಸುಧುವದಿಲ್ಲ.<sup>17</sup> ಸಿಂಹಾಸನದ ಮದ್ದಿ ಇರುವ ಕುರಿಮರಿಯಾದಾಸನು ಅವರ ಕುರುಬನಾಗಿರುತ್ತಾನೆ. ಆತನ ಅವರನ್ನು ಜೀವ ನೀರುವ ನೀರಿನ ಬುಗ್ಗಿಗಳ ಬಳಿಗೆ ಕರೆದೊಯ್ದುತ್ತಾನೆ. ಅವರ ಕಣ್ಣಗಳಿಂದ ತೊಟ್ಟಿಕ್ಕುವ ಕಣ್ಣಿರ್ನೇಲ್ಲ ದೇವರು ಒರಿಸಿಕಾಪುತ್ತಾನೆ\* ಎಂದು ಹೇಳಿದನು.

### ಪಳನೆಯ ಮುದ್ರೆ

<sup>8</sup> ಕುರಿಮರಿಯಾದಾಸನ ಪಳನೆಯ ಮುದ್ರೆಯನ್ನು ಒಡೆದನು. ಆಗ ಪರೋಕ್ಷದಲ್ಲಿ ಅರ್ಥ ಗಂಟೆಯ ಕಾಲ ನೀತ್ಯಭವಾಯಿತು. <sup>2</sup> ದೇವರ ಎದುರಿನಲ್ಲಿ ಏಳು ದೇವದಳತರು ನಿಂತಿರುವುದನ್ನು ನಾನು ನೋಡಿದೆನು. ಅವರಿಗೆ ಏಳು ತುಪ್ತಾರಿಗಳನ್ನು ಕೊಡಲಾಯಿತು.

<sup>3</sup> ಮತ್ತೊಬ್ಬ ದೇವದಳನು ಬಂದು, ಯಜ್ಞವೇದಿಕೆಯ ಬಳಿ ನಿಂತನು. ಈ ದೇವದಳನು ಧೂವಿದ್ದ ಬಂಗಾರದ ಪಾತ್ರ

ಯನ್ನು ಹಿಡಿದುಕೊಂಡಿದ್ದನು. ದೇವರ ಪರಿಶುದ್ಧ ಜನರೆಲ್ಲರ ಪ್ರಾರ್ಥನೆಗಳ ಸಂಗಡ ಅರ್ಥಿಸುವರಾಗ್ನಿ ಬಹಳ ಧೂವಿನ್ನು ಈ ದೇವದಳತನಿಗೆ ಕೊಡಲಾಯಿತು. ಈ ದೇವದಳತನ ಸಿಂಹಾಸನದ ಎದುರಿನಲ್ಲಿರುವ ಜೆನ್ನದ ಯಜ್ಞವೇದಿಕೆಯ ಮೇಲೆ ಈ ಧೂವಿನ್ನು ಇಟ್ಟನು.<sup>4</sup> ಧೂವಿದ ಹೊಗೆಯು ದೇವದಳತನ ಶೈಲಿಯಿಂದ ದೇವಜನರ ಪ್ರಾರ್ಥನೆಗಳಿಂದಿಗೆ ದೇವರ ಬಳಿಗೆ ಪರಿಹೋಯಿತು. <sup>5</sup> ಆಗ ದೇವದಳತನು ಧೂವಿದ್ದ ಪಾತ್ರಯನ್ನು ಯಜ್ಞವೇದಿಕೆಯ ಬೆಂಕಿಯಿಂದ ತಂಬಿಸಿ ಅದನ್ನು ಭೂಮಿಯ ಮೇಲೆ ಎಸೆದನು. ಆಗ ಮಿಂಚ ಗುಡುಗುಗಳೂ ಮತ್ತಿತರ ದ್ವಿನಿಗಳೂ ಭೂಕಂಪಗಳೂ ಉಂಟಾದವು.

### ಪಳು ಮಂದಿ ದೇವದಳತರು ತಮ್ಮ ಮತ್ತು ಪರಿಗಳನ್ನು ಉದಿದರು

“ನಂತರ ಆ ಏಳು ಮಂದಿ ದೇವದಳತರು ಏಳು ತುತ್ತಾರಿಗಳನ್ನು ಉದಿದು ಸಿದ್ಧಾರಾದರು.

<sup>7</sup> ಮೂದಲನೆಯ ದೇವದಳತನು ತನ್ನ ತುತ್ತಾರಿಯನ್ನು ಉದಿದಿಸು. ಆಗ ರಕ್ತದಲ್ಲಿ ಕಲಸಿದ್ದ ಅಲೆ ಕಲ್ಲುಗಳ ಮತ್ತು ಬೆಂಕಿಯ ಮುಳೆಯು ಭೂಮಿಯ ಮೇಲೆ ಸುರಿಯಿತು. ಭೂಮಿಯ ಮೂರಾನೆಯ ಒಂದು ಭಾಗ ಮತ್ತು ಹಸಿರು ಹೆಲ್ಲಿಲ್ಲಾ ಸುಷ್ಪುಹೋದವು; ಮತ್ತು ಮರಗಳಲ್ಲಿ ಮೂರಾನೆಯ ಒಂದು ಭಾಗ ಸುಷ್ಪುಹೋದವು.

<sup>8</sup> ಏರಡೆನೆಯ ದೇವದಳತನು ತನ್ನ ತುತ್ತಾರಿಯನ್ನು ಉದಿದಿಸಿದನು. ಆಗ ಬೆಂಕಿಯಿಂದ ಉರಿಯುತ್ತಿದ್ದ ದೊಡ್ಡ ಬೆಂಕ್ಕೆಪ್ಪೋ ಎಂಬಿಂದ್ದ ವಸ್ತುವೊಂದನ್ನು ಸಮುದ್ರದೊಳಿತ್ತೇ ಎಸೆಯ ಲಾಯಿತು. ಆಗ ಸಮುದ್ರದ ಮೂರಾನೆಯ ಒಂದು ಭಾಗ ರಕ್ತವಾಯಿತು. <sup>9</sup> ಸಮುದ್ರದಲ್ಲಿದ್ದ ಜೀವಿಗಳಲ್ಲಿ ಮೂರಾನೆಯ ಒಂದು ಭಾಗ ಸತ್ತುಹೋದವು ಮತ್ತು ಹಡಗುಗಳಲ್ಲಿ ಮೂರಾನೆಯ ಒಂದು ಭಾಗ ನಾಶವಾದವು.

<sup>10</sup> ಮೂರಾನೆಯ ದೇವದಳತನು ತನ್ನ ತುತ್ತಾರಿಯನ್ನು ಉದಿದಿಸಿದನು. ಆಗ ಪಂಜಿನಂತೆ ಉರಿಯುವ ಒಂದು ದೊಡ್ಡ ನಕ್ಕತ್ವ ಆಕಾಶದಿಂದ ಕಳೆಗೆ ಬಿಟು. ಆ ನಕ್ಕತ್ವವು ನದಿಗಳಲ್ಲಿ ಮತ್ತು ನೀರಿನ ಬುಗ್ಗಿಗಳಲ್ಲಿ ಮೂರಾನೆಯ ಒಂದು ಭಾಗದ ಮೇಲೆ ಬಿಟ್ಟಿತು.<sup>11</sup> ಆ ನಕ್ಕತ್ವಕ್ಕೆ “ಕಹಿ ಮರ,”\* ಎಂದು ಹೇಳಿ. ನೀರಿನಲ್ಲಿ ಮೂರಾನೆಯ ಒಂದು ಭಾಗವು ಕಹಿಯಾಯಿತು. ಈ ಕಹಿಯಾದ ನೀರನ್ನು ಕುಡಿತು ಅನೇಕ ಜನರು ಸತ್ತುಹೋದರು.

<sup>12</sup> ನಾಲ್ಕನೆಯ ದೇವದಳತನು ತನ್ನ ತುತ್ತಾರಿಯನ್ನು ಉದಿದಿಸಿದನು. ಆಗ ಸೂರ್ಯನಲ್ಲಿ ಮೂರಾನೆಯ ಒಂದು ಭಾಗ, ಚಂದ್ರ ನಲ್ಲಿ ಮೂರಾನೆಯ ಒಂದು ಭಾಗ ಮತ್ತು ನಕ್ಕತ್ವಗಳಲ್ಲಿ ಮೂರಾನೆಯ ಒಂದು ಭಾಗ ಬಿಡಿಯಲ್ಲಿಟ್ಟು ಅಪ್ಪಗಳಲ್ಲಿ ಮೂರಾನೆಯ ಒಂದು ಭಾಗ ಕತ್ತಲಾಯಿತು. ಹಗಲಿನಲ್ಲಿಯೂ ರಾತ್ರಿಯಲ್ಲಿಯೂ ಮೂರಾನೆಯ ಒಂದು ಭಾಗಕ್ಕೆ ಬೆಳಕಿಲ್ಲದಂತಾಯಿತು.

<sup>13</sup> ನಾನು ನೋಡುತ್ತಿದ್ದಂತೆ, ವಾಯುಮಂಡಲದ ಅತಿ ವತ್ತಿದಲ್ಲಿ ಗರುಡ ಪಕ್ಷಿ ಯೋದು ಹಾರಾಹಪ್ಪಿರುವದನ್ನು ಕಂಡೆನು.

**ಕಹಿ ಮರ** ಇದು ಒಂದು ವಿಶೇಷ ಗಿಡ ಹೇಳಿ. ಆದರೆ ಇಲ್ಲಿ ಇದು ವಿಖಿಸಲಿದ್ದ ಸಂಕೀರ್ಣವಾಗಿದೆ.

**ನೀಲವಂಗಿಗಳನ್ನು ತೊಳೆದುಕೊಂಡಿದ್ದಾರೆ** ತಮ್ಮ ಪಾಪಗಳ ಕ್ಷಮಿಸಲ್ಪವುದಕಾಗ್ನಿ ಅವರ ಯೀನುವಿನಲ್ಲಿ ನಂಬಿಕೆಯನ್ನಿಟ್ಟಿಕ್ಕುದ್ದಾರೆ ಎಂದರ್ಥ.

ಆ ಹೆಚ್ಚಿನ್ನು ಗಡಿಯಲ್ಲಿ “ತೋಂದರೀ! ತೋಂದರೀ! ಭೂಮಿಯ ಮೇಲೆ ವಾಸಿಸುವ ಜನರಿಗೆ ತೋಂದರೀ! ಇತರ ಮೂರು ಮಂದಿ ದೇವದೂತರು ತಮ್ಮ ತುಪುರಿಗಳನ್ನು ಉದಿದ್ದಾಗ ವಿವಶ್ವತ್ತುಗಳು ಆರಂಭಿಸುತ್ತವೆ” ಎಂದು ಕೊಗಿತೆ.

**9** ಇದನೇಯ ದೇವದೂತನು ತನ್ನ ತುಪುರಿಯನ್ನು ಉದಿದ್ದನು. ಆಗ ಒಂದು ನಕ್ಷತ್ರವು ಆಕಾಶದಿಂದ ಭೂಮಿಯ ಮೇಲೆ ಬೆಂದ್ದಿನ್ನು ನಾನು ನೋಡಿದೆನು. ಆ ನಕ್ಷತ್ರಕ್ಕೆ ತಳಿವಿಲ್ಲದ ಆಳವಾದ ಕೂಪಕ್ಕೆ\* ಹೋಗುವ ಬೀಗೆಗ ಕೈ ಕೊಳ್ಳಲಿಟ್ಟಿತು.<sup>2</sup> ನಂತರ ಆ ನಕ್ಷತ್ರವು ತಳಿವಿಲ್ಲದ ಆಳವಾದ ಕೂಪವನ್ನು ತೆರಿಯಲು. ದೊಡ್ಡ ಕುಲಮೆಯಿಂದ ಹೋಗಿಯು ಬರುವಂತೆ ಆ ಕೂಪವಿಲ್ಲದ ಹೋಗಿಮೆಲ್ಲ್ಯಾ ಬಂದಿತು. ಆ ಕೂಪವಿಲ್ಲದ ಬಾದ ಹೋಗಿಯಿಂದ ಸೂರ್ಯನ ಆಕಾಶವೂ ಕೂಪಾದವು.<sup>3</sup> ನಂತರ ಮಿಡಿಗಳು ಹೋಗಿಯೋಗಿಂದ ಭೂಮಿಯ ಮೇಲಕ್ಕೆ ಬಂದಿಲಿಪು. ಅವುಗಳಿಗೆ ಚೇಳುಗಳಂತೆ ಕುಟುಂಬವ ಶಕ್ತಿಯನ್ನು ಕೊಡಲಾಯಿತು.<sup>4</sup> ಭೂಮಿಯ ಮೇಲಿನ ಹುಲ್ಲಿಗಳಿ, ಸ್ವಸ್ಥಕ್ಕಾಗಿ, ಮರಕ್ಕಾಗಿ, ಹಾನಿಮಾಡದಂತೆ ಆ ಮಿಡಿಗಳಿಗೆ ತಿಳಿಸಲಾಯಿತು. ತಮ್ಮ ಹಂಗಳ ಮೇಲಿ ದೇವರ ಮುದ್ರೆಯಲ್ಲದ ಜನರನ್ನು ಹಿಂಸಿಸಲು ಅವುಗಳಿಗೆ ತಿಳಿಸಲಾಯಿತು.<sup>5</sup> ಜನಗಳಿಗಿಂದ ತಿಂಗಳ ಕಾಲ ನೋಪು ಉಂಟುಮಾಡುವಂತಹ ಶಕ್ತಿಯನ್ನು ಈ ಮಿಡಿಗಳಿಗೆ ಕೊಡಲಾಯಿತು. ಆದರೆ ಜನರನ್ನು ಕೊಲ್ಲುವ ಶಕ್ತಿಯನ್ನು ಮಿಡಿಗಳಿಗೆ ಕೊಡಲಿಲ್ಲ. ಈ ಮಿಡಿಗಳು ಕುಟುಂಬದಾಗ ಚೇಳು ಕುಟುಂಬದಷ್ಟೇ ನೋವಾಗುತ್ತಿತ್ತು.<sup>6</sup> ಆ ದಿನಗಳಲ್ಲಿ ಜನರ ನಾಯುವುದಕ್ಕೆ ಮಾರ್ಗವನ್ನು ಹುಡುಕಿದರೂ ಅವರಿಗೆ ಸಿಕ್ಕುಪುದಿಲ್ಲ. ಅವರು ಮರಣವನ್ನು ಬಯಸಿದರೂ ಮರಣವು ಅವರಿಗೆ ಮರಿಯಾಗುತ್ತದೆ.

<sup>7</sup> ಮಿಡಿಗಳು ಯುದ್ಧಕ್ಕೆ ಸಿದ್ಧವೆಡಿಸಿದ ಕುದುರೆಗಳಂತೆ ಕಾಬುತ್ತಿದ್ದವು ಅವುಗಳ ತಲೆಯ ಮೇಲಿ ಬೆಂದ್ದಿನ್ನದ ಕಿರಿಟಿಗಳಂತೆ ದ್ವಾಪು; ಅವುಗಳ ಮುವಿಗಳು ಮಾನವರ ಮುವಿಗಳಂತೆ ದ್ವಾಪು; <sup>8</sup> ತಲೆಗೂದಲು ಸ್ತೀರು ರ ತಲೆಗೂದಲಂತಿತ್ತು. ಹಲ್ಲುಗಳು ಸಿಂಹಗಳ ಹಲ್ಲುಗಳಂತೆ ದ್ವಾಪು; <sup>9</sup> ಎದೆಗಳು ಉಳಿನ ಕವಚಗಳಂತೆ ಜ್ಞಾಪು; ರೆಕ್ಕೆಗಳ ಶಬ್ದಪು ಯುದ್ಧದಲ್ಲಿ ಆತುರದಿಂದ ಓಂವ ಅನೇಕ ಕುದುರೆಗಳ ಮತ್ತು ರಘು ಶಬ್ದದಂತಿತ್ತು;<sup>10</sup> ಚೇಳುಗಳಿಗಿರುವಂತೆ ಕೊಂಡಿಗಳಿದ್ವಾಪು. ಜನರಿಗೆ ಇದು ತಿಂಗಳ ಕಾಲ ನೋಪುಂಟುಮಾಡುವ ಶಕ್ತಿಯ ಅವುಗಳ ಬಾಲಗಳಲ್ಲಿ ಮತ್ತು ಹೋಂಡಿಗಳಲ್ಲಿ ಇತ್ತು.<sup>11</sup> ಮಿಡಿಗಳಿಗೆ ಒಬ್ಬಾರಾಜ ನಿದ್ರನು. ತಳಿವಿಲ್ಲದ ಕೂಪದ ದೂತನೇ ಅವುಗಳ ರಾಜನಾಗಿದ್ದನು. ಅವನಿಗೆ ಹಿಂಬು ಭಾವೆಯಲ್ಲಿ “ಅಬದೊನ್ನೋ” ಎಂಬ ಹೆಸರಿತ್ತು. ಗ್ರೀಕ್ ಭಾವೆಯಲ್ಲಿ “ಅಪ್ರೋಲ್ಯೂಪ್ರೋನೋ” (ವಿನಾಶಕರ) ಎಂದೂ ಹೆಸರಿತ್ತು.<sup>12</sup> ಮೊದಲನೆಯ ಮಹಾ ವಿವಶ್ವತ್ತ ಕರ್ಣದುಹೋಯಿಲು. ಇನ್ನೂ ಎರಡು ಮಹಾವಿವಶ್ವತ್ತ ಗಳು ಬರಲಿದ್ವಾಪು.<sup>13</sup> ಆರನೇಯ ದೇವದೂತನು ತನ್ನ ತುಪುರಿಯನ್ನು ಉದಿದ್ದಾಗ ಹೆಚ್ಚಿನ್ನು ಮಾಡಿದೆನು. ಆಗ ದೇವರ ಸ್ವಿಧಿಯಲ್ಲಿರುವ ಜಿಸ್ತುದ ಯಜ್ಞವೇದಿಕೆಯ ಮೇಲಿನ ಕೋಂಬಾಗಳಂದ ಬರುತ್ತಿರುವ ಧ್ವನಿಯನ್ನು ನಾನು ತೇಳಿದೆನು.<sup>14</sup> ಆ ಧ್ವನಿಯ ತುಪುರಿಯಲ್ಲಿ ಆರನೇಯ ದೇವದೂತನಿಗೆ, “ಯೂಷ್ಣ ಚಿನ್ ಎಂಬ ಮಹಾ

ನದಿಯ ಬಿಳಿ ಕಟ್ಟಿ ಹಾಕಿರುವ ನಾಲ್ಕು ಮಂದಿ ದೇವದೂತರನ್ನು ಬಿಂಬಿಸಿದ್ದು” ಎಂದು ಹೇಳಿತು.<sup>15</sup> ಈ ನಾಲ್ಕು ಮಂದಿ ದೇವದೂತರನ್ನು ಇದೇ ಪರಿಪು, ಇದೇ ತಿಂಗಳು, ಇದೇ ನಿನ, ಇದೇ ತಾಸಿಗಳಿಗಿ ಸಿದ್ಧವೆಡಿಸಲಾಗಿತ್ತು. ಭೂಮಿಯ ಮೇಲಿರುವ ಜನರಲ್ಲಿ ಮೂರನೆಯ ಒಂದು ಭಾಗವನ್ನು ಸಂಪರಿಸಲು ಇವರಿಗೆ ಬಿಂದುಗಳಿಗೆ ಮಾಡಲಾಯಿತು.<sup>16</sup> ಅವರಲ್ಲಿದ್ದ ಅಶ್ವದಳದ ಸೈರಿಕರ ಸಂಖ್ಯೆ ಇಷ್ಟವು ಹೋಟಿ ಎಂದು ನನಗೆ ತೇಳಿಸಿತು.

<sup>17</sup> ನಾನು ದರ್ಶನದಲ್ಲಿ ಕುದುರೆಗಳನ್ನೂ ಕುದುರೆಗಳ ಮೇಲಿದ್ದ ಸ್ವಾರರನ್ನೂ ನೋಡಿದೆನು. ಅವರು ಹೀಗೆ ಕಾಬುತ್ತಿದ್ದರು: ಅವರು ಬೆಂಧಿಯಂತೆ ಕೆಂಪಾದ, ಕವ್ಯಾದ ನೀಲಿಯ ಮತ್ತು ಗಂಧಕದಂತೆ ಹಳದಿಯಾದ ಕವಚಗಳನ್ನು ಹೊಂದಿದ್ದರು. ಕುದುರೆಗಳ ತಲೆಗಳು ಸಿಂಹಗಳ ತಲೆಗಳಂತೆ ಕಾಬುತ್ತಿದ್ದವು. ಕುದುರೆಗಳ ಬಾಯಿಂದ ಬೆಂಕಿ, ಹೋಗಿ ಮತ್ತು ಗಂಧಕಗಳು ಬರುತ್ತಿದ್ದವು.<sup>18</sup> ಭೂಮಿಯ ಮೇಲಿನ ಜನರಲ್ಲಿ ಮೂರನೆಯ ಒಂದು ಭಾಗವು ಕುದುರೆಗಳ ಬಾಯಿಂದ ಹೊರಬಂದ ಬೆಂಕಿ, ಹೋಗಿ ಮತ್ತು ಗಂಧಕಗಳ ಉಪದ್ರವಗಳಿಂದ ಕೊಲ್ಲಲಿಟ್ಟಿದ್ದರು.<sup>19</sup> ಕುದುರೆಗಳ ಶಕ್ತಿಯು ಅವುಗಳ ಬಾಯಿಲ್ಲಿಯೂ ಬಾಲಗಳ್ಲಿಯೂ ಬಾಲಗಳ್ಲಿಯೂ ಬಾಲಗಳ್ಲಿಯೂ ಜ್ಞಾಪು. ಅವುಗಳ ಬಾಲಗಳು ಜನರನ್ನು ಕಷ್ಟಭಾಲ್ಯ ಹಡೆಗಳಿಳ್ಳಿಸುವ ಗಳಿಂದ ಇಷ್ಟಿದ್ದವು.

<sup>20</sup> ಈ ಉಪದ್ರವಗಳಿಂದ ನಾಯದೆ ಖಲಿದ ಜನರು ತಮ್ಮ ವಾವಗಳಿಗಾಗಿ ಪಾಶ್ಚಾತ್ಯಪವಟ್ಟ ದೇವರ ಕಡೆಗೆ ತಿರುಗಿಕೊಳ್ಳಲಿಲ್ಲ. ತಮ್ಮ ಸ್ವಂತ ಶೈಗಳಿಂದ ನಿರ್ವಿಚಿಸಿದ ವಿಗ್ರಹಗಳನ್ನು ತೋರೆದಬಿಡಲಿಲ್ಲ. ಅವರು ದೇವಗಳ ಅರಾಧನೆಯನ್ನು ನಿಲ್ಲಿಸಲಿಲ್ಲ. ಜೆನ್ನ, ಬೆಂಕಿ, ತಾಮ, ಕಲ್ಲು ಮತ್ತು ಮರಗಳಿಂದ ಮಾಡಲಿಟ್ಟು ನಡೆಯಲಾರದ, ನೋಡಲಾರದ ಮತ್ತು ಕೇಳಲಾರದ ವಿಗ್ರಹಗಳನ್ನು ಪೂಜಿಸುವಾದನ್ನು ಅವರು ನಿಲ್ಲಿಸಲಿಲ್ಲ.<sup>21</sup> ಈ ಜನರು ತಮ್ಮ ಹೃದಯಗಳನ್ನು ಮತ್ತು ಜೀವಿತಗಳನ್ನು ಪರಿವರ್ತಿಸಿಕೊಳ್ಳಲಿಲ್ಲ. ಮತ್ತು ಇತರನ್ನು ಕೊಲ್ಲಲ್ಪಡುವನ್ನು ಬಿಟ್ಟಿ ಬಿಡಲಿಲ್ಲ. ಅವರು ತಾವು ನಡೆಸುತ್ತಿದ್ದ ಮಾಟತಂತ್ರಗಳನ್ನು ಲೈಂಗಿಕ ಪಾವಗಳನ್ನು ಮತ್ತು ಕಳ್ಳಿತನವನ್ನು ತೋರೆದಬಿಡಲಿಲ್ಲ.

**ದೇವದೂತನು ಮತ್ತು ಚಕ್ಕ ಸುರುಳಿ**

**10** ನಂತರ ಮಹಿಳೆಬ್ಬಿ ಬಲಿಪ್ಪಾದ ದೇವದೂತ ನೋಬ್ಬನು ಪರಲೋಕದಿಂದ ಇಳಿದುಬಿರುವದನ್ನು ನಾನು ನೋಡಿದೆನು. ಆ ದೇವದೂತನು ಮೇಲೆವನ್ನು ಧರಿಸಿ ಕೊಂಡಿದ್ದನು. ಅವನ ತಲೆಯ ಸುತ್ತಲು ಕಾಮನಬಿಲ್ಲಿತ್ತು. ಆ ದೇವದೂತನೆ ಮುವಿಪು ಸೂರ್ಯನ ಸಂತೋಷ ಅವನ ಕಾಲಗಳ ಬೆಂಕಿಯ ಕಂಬಗಳಂತೆಯೂ ಇದ್ದವು.<sup>2</sup> ಆ ದೇವದೂತನು ಒಂದು ಬಿಕ್ಕೆ ಸುರುಳಿಯನ್ನು ಹಿಡಿದಿದ್ದನು. ಅವನ ಶೈಯಲ್ಲಿದ್ದ ಸುರುಳಿಯ ಬಿಚ್ಚಿತ್ತು. ಅವನು ತನ್ನ ಬಲಪಾದವನ್ನು ಸಮುದ್ರದ ಮೇಲಿಯೂ, ತನ್ನ ವಡವಾದವನ್ನು ಭೂಮಿಯ ಮೇಲಿಯೂ ಇಟ್ಟು<sup>3</sup> ಸಿಹಿಗೆ ಜೀವಿಸುವಂತೆ ಗಡಿಯಾಗಿ ಆಭಿಪ್ರಾಯಿಸಿದನು. ಆ ಬೆಂಕಿ ಪಳ್ಳ ಗುಡುಗುಗಳ ಧ್ವನಿಯ ಮಾತನಾಡಿತು.<sup>4</sup> ಅದನ್ನು ನಾನು ಬರಿಯ ಬೇಕಿದ್ದಿದ್ದಾಗ ಪರಲೋಕದಿಂದ ಬಂದ ಒಂದು ಧ್ವನಿಯನ್ನು ನನಗೆ, “ಪಳ್ಳ ಗುಡುಗುಗಳ ಹೇಳಿದುದನ್ನು ನೀನು ಬರಿಯಬೇಕೆ. ಅವುಗಳನ್ನು ರಹಸ್ಯವಾಗಿಟ್ಟಿರು” ಎಂದು

ಹೇಳಿತು. <sup>5</sup>ಅನಂತರ ಭೂಮಿಯ ಮೇಲೆ ಮತ್ತು ಸಮುದ್ರದ ಮೇಲೆ ನಿಂತಿದ್ದ ಬ್ಯಾಂಡೆಶನನ್ನು ಕಂಡೆನು. ಅವನು ತನ್ನ ಬಲಗ್ಯಿಯನ್ನು ಪರಲೋಕದ್ದತ್ತ ಭಾಚಿದನು. <sup>6</sup>ಆ ದೇವದೂತನು ಯಾಗಿಯಾಗಿತರಾಗಳಲ್ಲಿಯೂ ನೆಲ್ಲಿಸಿರುವಾತನ ಶಕ್ತಿಯಿಂದ ಒಂದು ವಾಗ್ನಾವನನ್ನು ಮಾಡಿದನು. ಆಕಾಶವನ್ನು ಮತ್ತು ಅದ ರಲ್ಲಿರುವ ಸಮಸ್ತವನ್ನು ಭೂಮಿಯನ್ನು ಮತ್ತು ಅದರಲ್ಲಿರುವ ಸಮಸ್ತನ್ನು ಸಮುದ್ರವನ್ನು ಮತ್ತು ಅದರಲ್ಲಿರುವ ಸಮಸ್ತನ್ನು ಆತನೇ ಸೃಷ್ಟಿಸಿದನು. ದೇವದೂತನು, “ಇನ್ನು ಕಾಯುವ ಅಗತ್ಯವಿಲ್ಲ; ಪಳನೆಯ ದೇವದೂತನು ತನ್ನ ತುಕುರಿಯನ್ನು ಉದಳು ಸಿದ್ಧಾಗುವ ದಿನಗಳಲ್ಲಿ ದೇವರ ರಹಸ್ಯವಾದ ಯೋಜನೆಯನ್ನು ನೇರಗೇರುವುದು. ದೇವರ ತನ್ನ ನೇರಕೆರಾದ ಪ್ರವಾದಿಗಳಿಗೆ ತಿಳಿಸಿದ ಸುವಾರ್ಥೀಯೇ ಈ ಯೋಜನೆ” ಎಂದು ಹೇಳಿದನು.

<sup>8</sup>ಬಳಿಕ ಪರಲೋಕದಿಂದ ಮತ್ತೆ ಅದೇ ಧ್ವನಿಯನ್ನು ನಾನು ಕೇಳಿದೆನು. ಅಧ್ವನಿಯು ನನಗೆ “ಹೋಗು, ದೇವದೂತನ ಕ್ಯಾಯಲ್ಲಿರುವ ಚಿಕ್ಕಿದ ಸುರುಳಿಯನ್ನು ತೆಗೆದುಕೊ. ಆ ದೇವದೂತನು ಸಮುದ್ರದ ಮೇಲೆ ಮತ್ತು ಭೂಮಿಯ ಮೇಲೆ ನಿಂತಿದಾನೆ” ಎಂದು ಹೇಳಿತು.

<sup>9</sup>ಆದುದರಿಂದ ನಾನು ಆ ದೇವದೂತನ ಬಳಿಗೆ ಹೋಗಿ, ಆ ಚಿಕ್ಕ ಸುರುಳಿಯನ್ನು ಕೊಡುವಂತೆ ಕೇಳಿದೆನು. ಆ ದೇವದೂತನು ನನಗೆ, “ಸುರುಳಿಯನ್ನು ತೆಗೆದುಕೊಂಡು ಅದನ್ನು ತಿಂಡುಬಿಡು. ಅದು ನಿನ್ನ ಹೊಟ್ಟಿಯಲ್ಲಿ ಕಹಿಯಾಗಿರುವುದು. ಆದರೆ ನಿನ್ನ ಬಾಯಲ್ಲಿ ಅದು ಜೀನಿಸಂತೆ ಸಿಹಿಯಾಗಿರುವುದು” ಎಂದು ಹೇಳಿದನು. <sup>10</sup>ಆ ಚಿಕ್ಕ ಸುರುಳಿಯನ್ನು ದೇವದೂತನ ಕ್ಯಾಯಿಂದ ನಾನು ತೆಗೆದುಕೊಂಡು ತಿಂದೆನು. ನನ್ನ ಬಾಯಲ್ಲಿ ಅದು ಜೀನಿಸಂತೆ ಸಿಹಿಯಾಗಿತ್ತು. ಆದರೆ ನಾನು ಅದನ್ನು ತಿಂಡಿ ಬಳಿಕ, ಅದು ನನ್ನ ಹೊಟ್ಟಿಯಲ್ಲಿ ಕಹಿಯಾಗಿಲು. <sup>11</sup>ಆಗ ಅವನು ನನಗೆ, “ನೀನು ಮತ್ತೆ ಅನೇಕ ಜನಾಂಗಗಳ, ಪ್ರಾಗಿಗಳ, ಭಾಗೆಗಳ ಮತ್ತು ರಾಜರಾಗಳ ವಿಷಯದಲ್ಲಿ ಪ್ರವಾದನೆ ಮಾಡಬೇಕು” ಎಂದು ತಿಳಿಸಿದನು.

### ಇಬ್ಬರು ಸಾಕ್ಷಿಗಳು

**11** ತರುವಾಯ ದಂಡದಂತಿರುವ ಒಂದು ಅಳಕೆಯ ಕೋಲನ್ನು ನನಗೆ ಕೋಟ್ಟು ಹೀಗೆ ತಿಳಿಸಲಾಯಿತು: “ಹೋಗು, ದೇವರ ಆಲಯವನ್ನೂ ಯಜ್ಞವೇದಿಕೆಯನ್ನು ಅಳತ್ತೊಡು; ಮತ್ತು ಅಲ್ಲಿ ಆರಾಧಿಸುವ ಜನರನ್ನು ಲೇಕುಕು. <sup>2</sup>ಆದರೆ ಆಲಯದ ಹೋರಿಗೆ ಅಂಗಳವನ್ನು ಅಳತ್ತೊಡುದೆ ಬಿಟ್ಟುಬಿಡು. ಅದನ್ನು ಯಿಹಾದ್ಯರಲ್ಲದ ಜನರಿಗೆ ಬಿಟ್ಟಿದೆ. ಆ ಜನರು ಪವಿತ್ರ ನಗರದ ಮೇಲೆ ನಲವತ್ತೆರಡು ತಿಂಗಳ ಕಾಲ ಪುಳಿಂಡಾಡುವರು. <sup>3</sup>ನಾನು ನನ್ನ ಇಬ್ಬರು ಸಾಕ್ಷಿಗಳಿಗೆ ಅಧಿಕಾರವನ್ನು ಕೊಡುತ್ತೇನೆ. ಅವರು ನಾವಿರದ ಜನ್ಮಾರ ಅರವತ್ತು ದಿನಗಳ ಕಾಲ ಪ್ರವಾದನೆ ಮಾಡುತ್ತಾರೆ. ಅವರು ಗೋಣಿ ತಟ್ಟಿಗಳನ್ನು ಧರಿಸಿಕೊಂಡಿರುತ್ತಾರೆ.” <sup>4</sup>ಭೂಲೋಕದ ಪ್ರಭು ವಿನಿಸ್ವಿಧಿಯಲ್ಲಿ ನಿಂತಿರುವ ಏರಪು ಆಲ್ವಾ ಮರಗಳು ಮತ್ತು ಏರಪು ದೀವಸ್ತಂಭಗಳೇ ಈ ಇಬ್ಬರು ಸಾಕ್ಷಿಗಳು. <sup>5</sup>ಈ ಸಾಕ್ಷಿಗಳಿಗೆ ಯಾರಾದರೂ ಕೇಂಡುಮಾಡಲು ಪ್ರಯೋಜಿಸಿದರೆ, ಸಾಕ್ಷಿಗಳ ಬಾಯಿಂದ ಬೆಂಕಿಯು ಹೊರಬಂದು ಅವರ ಶತ್ರು

ವನ್ನು ಅಂದರೆ ಆವರಿಗೆ ತೋಂದರೆ ಮಾಡಲು ಪ್ರಯೋಜಿಸಿದ್ದ ವರನ್ನೆಲ್ಲ ನಾಯಿಸುವುದು. <sup>6</sup>ಈ ಸಾಕ್ಷಿಗಳು ತಮ್ಮ ಪ್ರವಾದನೆಯ ಕಾಲದಲ್ಲಿ ಆಕಾಶದಿಂದ ಸುರಿಯುವ ಮಳಿಯನ್ನು ನೀಲೀಸಲೂ ನೀರನ್ನು ರಕ್ತವನ್ನಾಗಿಸಲೂ ಭೂಮಿಗೆ ವಲ್ಲ ವಿಧಾದ ವಿಪತ್ತಿಗಳನ್ನು ಕಳುಹಿಸಲೂ ಅಧಿಕಾರವನ್ನು ಹೊಂದಿರುತ್ತಾರೆ. ಅವರು ತಮಗೆ ಇಷ್ಟ ಬಂದಪ್ಪ ಸಲ ಹೀಗೆ ಮಾಡ ಶಕ್ರಾಗಿದ್ದಾರೆ.

<sup>7</sup>ಈ ಇಬ್ಬರು ಸಾಕ್ಷಿಗಳು ತಮ್ಮ ಸಂದೇಶವನ್ನು ಹೇಳಿ ಮುಗಿಸಿದ ನಂತರ, ವ್ಯಗ್ರವು ಅವರ ವಿರುದ್ಧ ಹೊರಾಟ ಮಾಡುತ್ತದೆ. ಈ ವ್ಯಗ್ರವು ತಳವಿಲ್ಲದ ಕೂಪದಿಂದ ಮೇಲಕ್ಕೆ ಬಂತುತ್ತದೆ. ಈ ವ್ಯಗ್ರವು ಅವರನ್ನು ನೇರೆಲ್ಲಿ, ಕೋಂಡು ಹಾಕುತ್ತದೆ. <sup>8</sup>ಈ ಸಾಕ್ಷಿಗಳ ಎರಡು ಶವಗಳು, ಮಹಾನಗರದ ಬೀದಿಯಲ್ಲಿ ಬೀದಿರುತ್ತವೆ. ಈ ಸಗರಕ್ಕೆ ಸೋದೊಮಾ\* ಮತ್ತು ಈಜ್ವಾಪ್ತಿ ಎಂದು ಹೆಸರಾಗುತ್ತದೆ. ಆ ನಗರದ ಹೆಸರುಗಳಿಗೆ ವಿಶೇಷ ಅಧಿಕವಿದೆ. ಪ್ರಭುವು ಈ ನಗರದಲ್ಲಿಯೇ ಕೂಲ್ಲಿ ಲ್ಪಣ್ಣನು. <sup>9</sup>ಸಕಲ ಪ್ರಾಚಿ, ಕುಲ, ಭಾವೆ, ಜಾಂಗದವರು ಮೂರಾವರಿ ದಿನಗಳ ಕಾಲ (ಈ ಸಾಕ್ಷಿಗಳ ಎರಡು ಶವಗಳನ್ನು) ನೋಡುತ್ತಾರುತ್ತಾರೆ. ಅವರನ್ನು ಸಮಾಧಿಮಾಡಲು ಜನರು ಬಂಪುಪ್ಪಿದಿಲ್ಲ. <sup>10</sup>ಈ ಇಬ್ಬರು ಸತ್ಯದಾಕ್ವಾ ಭೂಮಿಯ ಮೇಲನ ಜನರು ಸಂತೋಷಗೊಳಿಸುವರು. ಅವರು ಸಮಾರಂಭಗಳನ್ನು ನಡೆಸಿ, ಬಂಧಿಗೊಳಿಸು ಉಡುಗೊರಿಗಳನ್ನು ನೀಡುತ್ತಾರೆ. ಈ ಇಬ್ಬರು ಪ್ರವಾದಿಗಳು (ಸಾಕ್ಷಿಗಳು) ಭೂಮಿಯ ಮೇಲೆ ವಾಸಿಸುತ್ತಿರುವ ಜನರಿಗೆ ಹೆಚ್ಚು ಸಂಕಷಪವನ್ನು ಉಂಟು ಮಾಡಿದರಿಂದ ಆ ಜನರು ಹೀಗೆ ಮಾಡುತ್ತಾರೆ.

<sup>11</sup>ಆದರೆ ಮೂರಾವರಿದೆ ದಿನಗಳ ನಂತರ ದೇವರು ಆ ಇಬ್ಬರು ಪ್ರವಾದಿಗಳಿಗೆ ಮತ್ತೆ ಜೀವಕೋಣಿಸುತ್ತಾರೆ. ಆಗ ಅವರು ತಮ್ಮ ಕಾಲಾರಿ ನಿಂತುಕೊಂಡರು. ಅವರನ್ನು ನೋಡಿದ ಜನರಲ್ಲಿರು ಬಯಲ್ಪುಸ್ತಾರಾದರು. <sup>12</sup>ಅನಂತರ “ಮೇಲೇರಿ ಬರ್ನಿ!” ಎಂದು ಪರಲೋಕದಿಂದ ಮಹಾವಾಜಯ ಆ ಪ್ರವಾದಿಗಳಿಗೆ ತಿಳಿಸಿ. ಆಗ ಆ ಇಬ್ಬರು ಪ್ರವಾದಿಗಳು ಮೋಡಿದೊಂದಿಗೆ ಪರಲೋಕಕ್ಕೆ ಪರಿಹೋದರು. ಅವರು ಹೋಗುವುದನ್ನು ಅವರ ಶತ್ರುಗಳು ನೋಡುತ್ತಾರು ಇದ್ದರು.

<sup>13</sup>ಆ ಸಮಯದಲ್ಲಿ ಮಹಾಭೂಕಂಪವಾಯಿತು. ಆ ಸಗರದ ಹತ್ತನೇಯ ಬಂಡು ಭಾಗ ನಾಶವಾಯಿತು. ಭೂಕಂಪದಲ್ಲಿ ಏಳು ಸಾವಿರ ಜನರು ನಾಶವಾದರು. ನಾಯದೆ ಉಳಿದಿದ್ದ ಜನರು ಬಹುಗೊಂಡರು. ಅವರು ಪರಲೋಕದ ದೇವರನ್ನು ಘನವಿಟ್ಟಿರುತ್ತಾರೆ.

<sup>14</sup>ಎರಡನೆಯ ಮಹಾವಿಪತ್ತಿ ಮುಗಿಯಿತು. ಮೂರಾವರಿ ಮಹಾವಿಪತ್ತಿ ಬೇಗನೆ ಬರಲಿದೆ.

### ಪಳನೆಯ ಶುಕ್ರರಿ

<sup>15</sup>ಪಳನೆಯ ದೇವದೂತನು ತನ್ನ ಶುಕ್ರರಿಯನ್ನು ಉದಿದನು. ಆಗ ಪರಲೋಕದಲ್ಲಿ ಮಹಾಶಂಕಾಗಳು ಉಂಟಾದವು. ಆ ಶಂಕಾಗಳ ಹೀಗೆ ಹೇಳಿದ್ದು:

**ಸೋದೊಮಾ** ಕೆಟ್ಟ ಜನರು ವಾಸಮಾಡಿದ್ದ ಸ್ಥಳ. ದೇವರು ಅವರ ನಗರನ್ನು ನಾಶವಿಟ್ಟಿರುವುದರ ಮೂಲಕ ಅವರನ್ನು ದಂಡಿಸಿದನು.

“ಈ ಲೋಕದ ರಾಜ್ಯವು ಈಗ ನಮ್ಮ ಪ್ರಭುವಿನ ಮತ್ತು ಆತನವನಾಗಿರುವ ಕ್ರಿಸ್ತನ ರಾಜ್ಯವಾಗಿ ಮಾರಾಟ ಹಾಯಿತು. ಆತನು ಯುಗ ಯುಗಾಂತರಗಳಲ್ಲಿಯೂ ಅಳುವನು.”

<sup>16</sup>ನಂತರ ಇಪ್ಪತ್ತು ಲ್ಯಾ ಮಂದಿ ಹಿರಿಯರು ಮೊಳಕಾಲಾರಿ ದೇವರನ್ನು ಅರಾಧಿಸಿದರು. ದೇವರ ಸನ್ನಿಧಿಯಲ್ಲಿ ತಮ್ಮ ಸಿಂಹಾಸನಗಳ ಮೇಲೆ ಕುಳಿತಿರುವ ಹಿರಿಯರೇ ಇವರು. <sup>17</sup>ಆ ಹಿರಿಯರು ಹೀಗೆ ಹೇಳಿದರು:

“ಪ್ರಭುವೇ, ಸರ್ವಶಕ್ತಿನಾದ ದೇವರೇ, ಭೂತಕಾಲದಲ್ಲಿ ಇದ್ದಾರೆನೇ, ವರ್ತಮಾನ ಕಾಲದಲ್ಲಿ ಇರುವಾಗನೇ, ನಿನಗೆ ಕೃತಜ್ಞತಾಸ್ತಮಿ ಸಲ್ಲಿಸುತ್ತೇವೆ. ನಿನು ನಿನ್ನ ಮಹಾತ್ಮೆಯನ್ನು ಉಪಯೋಗಿಸಿ ನಿನ್ನ ಆರ್ಥಿಕವನ್ನು ಅರಂಭಿಸಿದ್ದಿರಿಂದ ನಿನಗೆ ಕೃತಜ್ಞತಾಸ್ತಮಿ ಸಲ್ಲಿಸುತ್ತೇವೆ.

<sup>18</sup> ಲೋಕದ ಜನರು ಹೋಗೊಂಡಿದ್ದರು. ಅದರೆ ಇದು ನಿನ್ನ ಹೋವದ ಸಮಯ. ಸತ್ಯವರಿಗೆ ತೀವ್ರಸೀದುಪ ಸಮಯವಿದು. ನಿನ್ನ ಸೇವಕರಾದ ಪ್ರವಾದಿಗಳಿಗೂ ನಿನ್ನ ಪರಿಶ್ರದ್ಧ ಜನರಿಗೂ ನಿನ್ನನ್ನು ಗೌರವಿಸುವ ದೂಡ್ವರಿಗೂ ಚಿಕ್ಕಪರಿಗೂ ಪ್ರಿಫಲ ನೀಡುವ ಸಮಯವಿದು. ಲೋಕನಾಶಕರನ್ನು ನಾಶಪಡಿಸುವ ಸಮಯ ವಿದು.”

<sup>19</sup>ನಂತರ ಪರಲೋಕದಲ್ಲಿರುವ ದೀಘರ ಅಲಯವು ತೆರಿಯಿತು. ದೇವರು ತನ್ನ ಜನರಿಗೆ ಅನುಗ್ರಹಿಸಿದ ಬಂಡಕಿರ್ಣಿಯನ್ನು ಇಟ್ಟಿದ್ದ ವೆಚ್ಚಿಗೆಯು ಆತನ ಅಲಯದಲ್ಲಿ ಕಾಣಿಸಿತು. ಆಗ ಮಿಂಚುಗಳು ಹೇಳಿದವು, ಶಂಕುಗಳಾದವು, ಗುಡುಗುಗಳಾದವು, ಭೂರಂಪಗಳಾದವು ಮತ್ತು ಆಲಿಕಲ್ಲಿನ ಮುಖೀಯೂ ಸುರಿಯಿತು.

### ಒಬ್ಬ ಸ್ತೋತ್ರ ಘಟನೆ

**12** ಆಗ ಪರಲೋಕದಲ್ಲಿ ಮಹಾ ಅದ್ವೃತ್ವ ಕಾಣಿಸಿತು. ಸೂರ್ಯನನ್ನು ಧರಿಸಿದ್ದ ಒಬ್ಬ ಸ್ತೋತ್ರ ಅಲ್ಲಿದ್ದಳು. ಆಕೆಯ ಹಾದದ ಕೆಳಗೆ ಜಂಬುಧಿನ್ನನು. ಆಕೆಯ ತಲೆಯ ಮೇಲೆ ಹನ್ನೆರಡ ನಕ್ಕತ್ತಗಳಳ್ಳಿ ಒಂದು ಕಿರಿಟವಿತ್ತು. <sup>2</sup>ಆಕೆಯು ಗಭೀರಣೆಯಾಗಿದ್ದಳು ಆಕೆಯ ಪ್ರಸವೇದನೆಯಿಂದ ಕಾಗಿದಳು. <sup>3</sup>ಆಗ ಪರಲೋಕದಲ್ಲಿ ಮತ್ತೊಂದು ಅದ್ವೃತ್ವ ಕಾಣಿಸಿತು: ಕೆಂಪಾದ ಮಹಾ ಘಟನೆವೇಂದು ಅಲ್ಲಿತ್ತು. ಆ ಘಟನೆವೆಚ್ಚಿಗೆ ಎಳು ಹೇಡಿಗಳಿದ್ದು, ಪ್ರತಿಯೊಂದು ಹೇಡಿಯ ಮೇಲೂ ಪಳು ಕಿರಿಟಗಳಿದ್ದವು. ಆ ಸರ್ವಕ್ಕೆ ಹತ್ತು ಕೊಂಬುಗಳಿದ್ದವು. <sup>4</sup>ಆ ಸರ್ವದ ಬಾಲವು ಆಕಾಶದ ನಕ್ಕತ್ತಗಳಲ್ಲಿ ಮೂರನೆಯ ಒಂದು ಭಾಗವನ್ನು ಸೇರಿದಿಂದ ಭೂಮಿಯ ಮೇಲೆ ಎಸೆಯಿತು. ಆ ಘಟನೆವೆಚ್ಚಿ ಪ್ರಸವೇದನೆ ಪಡುತ್ತಿದ್ದ ಸ್ತೋತ್ರ ಎದುರಿನಲ್ಲಿ ನಿಂತುಕೊಂಡಿತು. ಆ ಸ್ತೋತ್ರ ಹೇರುವ ಮಗುವನ್ನು ನುಂಗಿಹಾಕಲು ಆ ಸರ್ವವು ಕಾದುಕೊಂಡಿತ್ತು. <sup>5</sup>ಆ

ಸ್ತೋತ್ರ ಒಂದು ಗಂಡುಮಗವನ್ನು ಹೆತ್ತಿಳು. ಅವನು ಎಲ್ಲಾ ಜನಾಂಗಗಳನ್ನು ಕಬ್ಬಿಣಿದ ಹೋಲಿಸಿದ್ದ ಅಳುತ್ತಾನೆ. ಅವಳ ಮಗುವನ್ನು ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ತೆಗಿದುಕೊಂಡು ಹೋಗಲಾಯಿತು. <sup>6</sup>ಆ ಸ್ತೋತ್ರ ತನಗಾಗಿ ದೇವರು ಸಿದ್ಧಪಡಿಸಿದ್ದ ಮರಳುಗಾಡಿನ ಒಂದು ಸ್ಥಳಕ್ಕೆ ಒಡಿ ಹೋದಳು. ಆ ಮರಳುಗಾಡಿನಲ್ಲಿ ಆಕೆಯನ್ನು ಸಾವಿರದ ಇನ್ನೊಳ್ಳ ಅರವತ್ತು ದಿನಗಳ ಕಾಲ ಪ್ರೋಫಿಸಲಾಗುವದು.

<sup>7</sup>ನಂತರ ಪರಲೋಕದಲ್ಲಿ ಒಂದು ಯುದ್ಧಾಯಿತು. ಮಿಕಾಯೇಲನು ಮತ್ತು ಅವನ ಸಹದೂತರು ಆ ಘಟನೆವೆಚ್ಚ ವಿರುದ್ಧ ಹೋರಾಡಿದರು. ಆ ಘಟನೆವೆಚ್ಚ ಮತ್ತು ಅದರ ದೂತರೂ ಸೋರುಹೋಗಿ ಪರಲೋಕದಲ್ಲಿ ತಮ್ಮ ಸ್ಥಾನಗಳನ್ನು ಕಳೆದುಕೊಂಡರು. <sup>8</sup>ಆ ಘಟನೆವೆಚ್ಚ ವನ್ನು ಪರಲೋಕದಿಂದ (ಆ ಘಟನೆವೆಚ್ಚಕ್ಕೆ ಸೈತಾನನೆಂತಲೂ ಹಿತಾಚನೆಂತಲೂ ಹೆಸರಿದೆ. ಅದು ಲೋಕವನ್ನೆಲ್ಲಾ ತಪ್ಪುಮಾರ್ಗಕ್ಕೆ ಎಳಿಯುತ್ತಿತ್ತು) ಅದರ ದೂತರೂಂದಿಗೆ ಭೂಮಿಯ ಮೇಲೆ ಎಸೆಯಲಾಯಿತು.

<sup>10</sup>ಆಗ ಪರಲೋಕದಲ್ಲಾದ ಒಂದು ಮಹಾ ಶಭವನ್ನು ನಾನು ಕೇಳಿದೆನು: “ನಮ್ಮ ದೇವರ ಜಯವು, ಶಿಕ್ಷಿಯ ಮತ್ತು ರಾಜ್ಯವು ಹಾಗೂ ಆತನವನಾಗಿರುವ ಕ್ರಿಸ್ತನ ಅಧಿಕಾರವು ಈಗ ಬಂದಿವೆ. ನಿನ್ನ ಸಹೋದರರ ಮೇಲೆ ದೂಷಣೆ ಮಾಡುವವನ್ನು ಹೊರಳ್ಳೆ ಎಸೆದಿರುವುದರಿಂದ ಇಪ್ಪಗಳಿಲ್ಲ ಬಂದಿವೆ. ನಿನ್ನ ದೇವರ ಮುಂದೆ ಕಗಲು ರಾತ್ರಿ ನಿನ್ನ ಸಹೋದರರ ಬಗ್ಗೆ ಅವನು ದೂರು ಹೇಳಿದನು. <sup>11</sup>ನಮ್ಮ ಸಹೋದರರು ಸುರಿಮಾರಿಯಾದಾತನ ರಕ್ತದಿಂದಲೂ ತಮ್ಮ ವಾರ್ಕೆದ ಬಲದಿಂದಲೂ ಅವನನ್ನು ಸೋರಿಸಿದರು. ಅವರು ತಮ್ಮ ಡೇವಗಳನ್ನು ಶ್ರಿಇಸಿಲ್ಲ, ಅವರು ಮರಣಕ್ಕೆ ಭಯಾಪಡಿಲ್ಲ. <sup>12</sup>ಅದುದರಿಂದ ಪರಲೋಕವೇ, ಅದರಲ್ಲಿ ವಾಸ ಮಾಡುವವರಲ್ಲೇ, ಹಷಟಗಳಿಲ್ಲ! ಆದರೆ ಭೂಮಿಯೇ, ಸಮುದ್ರವೇ, ಸೈತಾನನು ನಿಮ್ಮ ಬಳಿಗೆ ಬಂದಿರುವುದರಿಂದ ನಿಮಗೆ ದುರ್ಗತಿಯಂತಹಾಗುವದು! ಸೈತಾನನು ಸಹೋದರಿಂದ ಹಂಬಿಕೊಂಡಿದ್ದಾನೆ. ಅವನಿಗಿರುವುದು ಸ್ವಲ್ಪಾರಾಲವೆಂಬುದು ಅವನಿಗೆ ತಿಳಿದಿದೆ.”

<sup>13</sup>ಘಟನೆವೆಚ್ಚಕ್ಕೆ ತನ್ನನ್ನು ಭೂಮಿಗೆ ತಳ್ಳಿಬಿಟ್ಟಿರುವದು ತಿಳಿಯಿತು. ಆದ್ದರಿಂದ ಅವನು ಗಂಡು ಮಗುವನ್ನು ಹೆತ್ತಿ ಸ್ತೋತ್ರ ವನ್ನು ಅಳ್ಳಿಕೊಂಡು ಹೋದನು. <sup>14</sup>ಆದರೆ ಆ ಸ್ತೋತ್ರ ಮಹಾಗಾರದನೆ ಏರಿದು ರೆಕ್ಕೆಗಳನ್ನು ಹೊಳ್ಳಿದ್ದರಿಂದ, ತನಗಾಗಿ ಮರಳುಗಾಡಿನಲ್ಲಿ ಸಿದ್ಧಪಡಿಸಿದ ಸ್ಥಳಕ್ಕೆ ಹಾರಿಹೋಗಲು ಆಕೆಗೆ ಸಾಧ್ಯವಾಯಿತು. ಅಲ್ಲಿ ಅವಳ ಮೂರು ಹಾದುವರೆ ಪರಫಾಗಳ ಕಾಲ ಪ್ರೋಷಣೆ ಹೊಂದುತ್ತು ಸರ್ವಕ್ಕೆ ಕಾಣಿದಂತೆ ಮರೆಯಾಗಿರುವಳು.

<sup>15</sup>ಆಗ ಸರ್ವವು ತನ್ನ ಬಾಯಿಂದ ನದಿಯಂತೆ ನೀರನ್ನು ಹೊರಬಿಲ್ಲ. ಆ ಪ್ರವಾಹದ ನೀರು ಅವಳನ್ನು ಹೊಳೆಹೊಂಡು ಹೋಗಲೇ ಎಂಬುದೇ ಆ ಘಟನೆವೆಚ್ಚದ ಉದ್ದೇಶವಾಗಿತ್ತು. <sup>16</sup>ಆದರೆ ಭೂಮಿಯ ಆ ಸ್ತೋತ್ರ ಸಹಾಯ ಮಾಡಲು ತನ್ನ ಬಾಯಿನ್ನು ತೆರಿದು, ಘಟನೆವೆಚ್ಚದ ಬಾಯಿಂದ ಹೋರಬಂದ ನದಿಯನ್ನು ಸುಧಿದುಬಿಟ್ಟು. <sup>17</sup>ಆಗ ಘಟನೆವೆಚ್ಚವು ಆ ಸ್ತೋತ್ರ ಮೇಲೆ ಬಹಳ ಹೋಗೊಂಡು ಆಕೆಯ ಇತರ ಮಕ್ಕಳಿಲ್ಲರ ಮೇಲೆ ಹೋರಾಟ ಮಾಡಲು ಹೋಗಿಯಿತು. ದೇವರ ಆಕೆ

గోళాను అనుసరిసువచ్చరూ యేసువిన కురితు సాక్షి హేఇలు వచ్చారు ఆశీయ మశ్శాక్షాగిద్దారై.

<sup>18</sup> ఆ ఘటసమాప్తి సముద్ర తేరిదల్లి నింతుకోండితు.

### ఎరథు వ్రాణిగటు

**13** నంతర సముద్రంిం ఒందు మృగపు హోరగే బరుటిరుపుదన్ను నాను నోరిందిను. అద్దే కుత్త కోంబగట్లు పట్ల తలీగట్లు ఇద్దపు. అదర ప్రతియొందు కోంబిన మేలే ఒందొందు కిరించితు. ప్రతియొందు తలీయ మేలూ దేవదాపణే నామగళన్ను బరియ లాగిత్తు. <sup>2</sup> ఈ మృగపు నోరెలు చిరికెయింతిత్తు. అదర పాగటు కరికియ పాగధంతిద్దపు. అదర బాయియు సింహద బాయియంతిత్తు. ఘటసమాప్తి ఆ మృగకే తన్న శక్తియన్ను తన్న సింహాసనవన్ను మత్తు అధికార అభిశాఖ అధికారవన్ను నీడితు. <sup>3</sup> మృగదతలీగట్లు ఒందు తలీయు గాయగోందు స్తోత్ర కాబుత్తిత్తు. అదర మరణకరవాద ఈ గాయవన్ను వాసిమాడలాయితు. ఈ లోశచదల్లిద్ద జనరెల్లరూ ఆ శక్తియుగ్మగోందు ఆ మృగవన్ను హింబాలి సిదరు. <sup>4</sup> ఆ ఘటసమాప్తి తన్న శక్తియన్నెల్లా ఆ మృగకే నీడిద్దం జనరెల్లరూ ఆ సమాపన్ను ఆ మృగవన్ను అరాధిసి, “మృగక్కింతలూ అధిక బలతాలిగట్లు యారి ద్వారా? అదర విరుద్ధ యారు హోరించబల్లరా?” ఎందు హేఇలుక్కిద్దరు.

<sup>5</sup> ఆ మృగకే బడాయిమాతుగాలన్ను దూపణేయ మాతుగాలన్ను ఆడలు అవకాశ నీడలాయితు. ఆ మృగకే అదర శక్తియన్ను నులవచేరడు తింగట కాల బలసెలు అవకాశ నీడలాయితు. <sup>6</sup> ఆ మృగపు దేవరిగి అపమాన మాడలు తన్న బాయిన్ను తేరియితు. అల్లదే దేవర హసరిన విరుద్ధవాగియూ దేవరు వాసిసువ స్తోత్ర ద విరుద్ధ వాగియూ పరలోశచదల్లి జీవిసువ జనరెల్లరు విరుద్ధ వాగియూ దూపణే మాడితు. <sup>7</sup> దేవర పరిలుద్ద జనర విరుద్ధ యిద్దమాడి అవరన్ను నోలిసువ శక్తియన్ను మృగకే నీడలాయితు. సచల కుల, ప్రజీ, భాష మత్తు జనాంగట మేలిన అధికారవన్ను ఆ మృగకే కోడ లాయితు. <sup>8</sup> లోశచదల్లి వాసిసువ జనరెల్లరూ ఆ మృగ వన్ను అరాధిసుతారై. లోశచ ఆరంభగోందంది నీందలూ కురిపరియాదాతన జీవబుద్దర వ్యుక్తచదల్లి యార హసరుగాలన్ను బరెదిల్లివేం అవరే ఈ జనరు. కురిపరియాదాతనే కోల్లల్పుచ్చపను.

<sup>9</sup> ఇప్పగటన్ను హేఇలుపచను గమనిటు ఆలిసలి:

<sup>10</sup> సేరికియువచను సేరిగే కాశల్పజబేకు.

క్త్తియింద కోల్లువచను క్త్తియిందలే కోల్లల్పజబేకు.

ఇదర ఆధ్యవేందరే, దేవర పరిలుద్ద జనరు తాళీ మత్తు నంబిచే ఉళ్ళవ రాగిరబేకు.

<sup>11</sup> నంతర భూమియింద హోరగే బరుటిరువ మత్తోంద మృగవన్ను నాను నోరిందిను. అద్దే టగరి నంతర కోంబగట్లు ఇద్దపు, ఆదరే అదు ఘటసమాప్తి మాతాకుత్తిత్తు. <sup>12</sup> ఈ మృగపు మోదలిన మృగద ఎదురి నల్లి నింతుకోంచు, మోదలిన మృగద అధికారవన్నే బచ్చసుత్తదే. భూమియ మేలే వాసిసువ జనరెల్లరూ మోదలిన మృగవన్ను అరాధిసువంతి మాడలు అదు తన్న శక్తియన్నెల్లా బచ్చసుత్తదే. మరింతచరవాద గాయదింగసుఖివిషాదద్దీ మోదలనేయ మృగ.

<sup>13</sup> ఈ ఎరడనేయ మృగపు మకా అధ్యతగాలన్ను మాడుత్తదే. అదు జనర కెళ్ళుపినల్లియే బించియన్న అకాతదింద భూమిగే సురిసుత్తదే. <sup>14</sup> ఈ ఎరడనేయ మృగపు భూమియ మేలే వాసిసువ జనరన్ను మరుగు గొళిసుత్తదే. అధ్యతగాలన్ను మాడలు అద్దే నీడిరువ శక్తియింద అదు జనరపు మాడుత్తదే. మోదలనేయ మృగద సేవయన్ను మాడలు అదు ఈ అధ్యతగాలన్ను మాడుత్తదే. మోదలనేయ మృగకే గౌరవే గౌరవే వేగం అధిక వేగిసిసి. కంతీ యింద గాయగోండిరువ జాయదోఽద పాణయీ ఇచు. <sup>15</sup> మోదలనేయ మృగద విగ్రహకే జీవ బరుపంతి మాడువ శక్తియన్ను ఎరడనేయ మృగకే కోడలాయితు. ఆగి ఆ విగ్రహకే మాతాకువ శక్తి బంధితు. అదు తన్నన్ను పుఱజిసెపరస్సెల్లా ల్లా కోల్లుపుదాగి ఆశ్చే హోరిసిపు.

<sup>16</sup> పురడనేయ మృగపు సప ఎల్లరన్ను అందే జెక్కపరస్సు మత్తు దోడ్డెపరస్సు శ్రీమంతరన్ను, బడపరస్సు, గులామపరస్సు మత్తు స్ఫేంతురన్ను, తమ్ము బలగ్గియ మేలాగలి అధవా తమ్ము హసేగట మేలాగలి గురుతు కాకొళ్ళబేందు ఒత్తుయపడిసి. <sup>17</sup> ఈ గురుతిల్లదే యారూ కోళ్ళపంిల్ల మత్తు మారువంిల్ల. ఈ గురుతు పనీందరే ఆ మృగద హేసరు అధవా అదర హేసరెన సంబీటి. <sup>18</sup> తిథుపళియేయల్లు మనుషున్న మృగద సంబీయ అధవస్తు కండుకోళ్ళలు నాధ్య జీల్లి జూన్డ అగత్యవిదే ఈ సంబీయు మనుషున సంబీయాగిదే అవన సంబీ 666.

### రస్తే హేందిదంర ఉపవ గీతే

**14** నంతర నాను నోరిందాగు, నన్న ఎదురినల్లియే కురిపరియాదాతన ఇద్దను. ఆతను సియోఎన్ ప్రవతద మేలే నీడిద్దను. ఆతన జోకేయల్లి 1,44,000 జనరిద్దరు. అవర హసేగట మేలే ఆతన హేసరన్ను మత్తు ఆతన తందేయ హేసరన్ను బరెయలాగిత్తు. <sup>2</sup> నాను పరలోశచదింద ఒందు శబ్దవన్ను కేళ్ళసికోండేను. అదు నీరిన ప్రవాహదంతి భోగేగరయువ శబ్దంతి మత్తు గుపుగిన ధ్వనియంతి ఇద్దితు. జనరు తమ్ము తంతివాద్య గాళ్ళన్ను బారిసుత్తిరువరోలే ఎంబంతి ఆ శబ్దపు ననగి కేళ్ళసి. <sup>3</sup> జనరు సింకాసనద, నాల్సు జీవిగట మత్తు హిరియర సన్మిధిల్ల హోన కాడన్ను కాడిదరు. ఈ లోశచదింద బింగుగడే హోందిద్ద 1,44,000 జనరు మాత్ర

તુ હાડનુ કોલીયલ ત્રક્તરાગિદ્ધરુ. તુ હાડનુ બીરે યારૂ કોલીયલાગુસ્તીરિલુ. <sup>4</sup>જવરુ સ્ત્રો સંકાસનીંદ મુલીનાગદે કસ્નીકેયિરંતે શાલીદિદ્ધરુ. કુરિમરિયા દાનેન હોએદકદેયલ્લી લાલ અતનન્ને અવરુ હિંબા લિસુટ્તારૈ. ભૂલોએકદ જનર મંદ્યાદિંદ બિદુગદે હોંદિદવરે 1,44,000 મંદિ. દેંવરિગ્રો કુરિમરિ યાદાદસિગ્રો અફિતરાદવરલ્લ જવરે મોદલીગ રાગિદ્ધરુ. <sup>5</sup>તુ જનર સુલ્લુગારરાગિરલ્લ. જવરુ સિદ્ધોણેસિગળાગિદ્ધરુ.

### મુલુરુ મંદિ દેંવદૂઠરુ

<sup>6</sup>નંતર જન્મેછ્છુ દેંવદૂઠનુ વાયુ મંદલ દાદીલુ અતે અશ્વરદાલુ હારુસ્ત્રુપુરદનુ નાનુ નોએકિદેનુ. ભૂલીમિય મેલ વાસીસુવ સકલ જનાંગ, કુલ પ્રેણી, ભાવેગાળ જનરિગલાલ બોાંધિસુપુરદક્ષે નીત્યાદ સુવાતેય આ દેંવદૂઠનીનીલુ. <sup>7</sup>આ દેંવદૂઠનુ ગંગાયા દ્ધનીયલુ, “દેંવરિગ્રો ભયિપદ્ધિરુ. અતનન્નુ સુ કીસિરુ. જનરિગલુ દેંવરુ તીએપ્રુ નીએકુવ સમુયવુ હેત્તિર બંદિદ. દેંવરન્નુ આધિસિરુ. હરલોએકવન્નુ ભૂલીમિયન્નુ સમુદ્રવન્નુ મતુ નીરિન બુગ્ગાળન્નુ સ્પૃષ્ટિદવસુ અતનેં” ઎ંદુ હેળેદિનુ.

<sup>8</sup>નંતર વરદિનીય દેંવદૂઠનુ મોદલ નીય દેંવ દૂઠનુસ્તુ હિંબાલિસુત્તા “અખલ નાત્વાદખુ! બાબી લોએનુ ઎ંબ નગરિયુ નાત્વાદખુ! આચેયુ સકલ જનાંગાળી તેનુ જારશૈવેંબ મતુ દેંવર કોંઘવેંબ દ્વારારસવન્નુ કુદિસિદ્ધુ” ઎ંદુ હેલેદિનુ.

<sup>9</sup>મુલોરનીય દેંવદૂઠનુ મોદલ જ્બુરુ દેંવ દૂઠનુસ્તુ હિંબાલિસુત્તા “મૃગવન્નુ મૃગદ વિગ્રહવન્નુ આધાધિસુવસિરી મતુ મૃગદ ગુરુયન્નુ હંસેય મેલાગલી જીલુવે તેનુ ક્રેગ મેલાગલી હાકિસી કોલુંવસિરી કેંકાગુવદ્ધ. <sup>10</sup>અવનુ દેંવર કોંઘ વેંબ દ્વારારસવન્નુ કુદિયુત્તાનુ. દેંવર કોંઘવેંબ બછ્યાલિનીલુ. તુ દ્વારારસવન્નુ અદરે પૂજાણશીય સમેંતવારી તયારિસલાગિદ. અવનન્નુ વરિતુદ્ધ દેંવદૂઠરે મતુ કુરિમરિયા દાનેન મંદિ ઉરી યુવ ગંગાકિદિં યાતેનવદિસલાગુવદુ. <sup>11</sup>અવર યાસેનીયિંબ હોગેયુ સદા પણુત્તે જીરુવુદ. મૃગવન્નુ મતુ અદર વિગ્રહવન્નુ આધાધિસુવ મતુ અદર હેસરન્નુ ગુરુયુક્કાસીકોલુંવિનુ જનરિગ્રો હગલલાલ રાત્રી યલલુ વિત્તા, અંયીંબ દેંવદૂઠનીલુ. <sup>12</sup>તુ પરિસ્તીયલુ, દેંવર પરિતુદ્ધ જનરુ ત્યેણીયિંદ બીંક. અવરુ દેંવર અજીગાળી વિદેણુરાગિરબીંક મતુ યીએવિનુ નંબિયેનુ વિદેણુ. <sup>13</sup>નંતર નાનુ પરલોએકિદિં બંદુ દ્ધનીયન્નુ હેલેદિનુ. અ દ્ધનીય હેલી હેલેદિનુ: “જાન્મનુ બરે: જાંદિનિદ પ્રભુવિન ભક્તરાગિદ્ધ નાયુવંતક જનરુ ધન્યરુ.”

“હોદુ, જુદુ નિજ. આ જનરુ તમ્બુ પ્રયાસદ કેલસેવનુ મુગિસિદવરાની વિત્તા, અંતેયુત્તુરી. અવરુ માકિદુદેલુવા અવરોંદિગે જરુત્તે” ઎ંદુ વાતુત્તુનુ હેલુત્તાને.

### ભૂલોએકદ સુગ્રીબાલ

<sup>14</sup>નાનુ નોએકિદાગ નન્નુ એદુરિનલ્લી મનુષ્ય કુમારનંતુ<sup>\*</sup> કાણુત્તેદ્વપનુ આ બીંલી ય મોએક મેલી પુલીકિદ્ધનુ. આન કલીય મેલી ચીનુદ કિન્નેચિકિત્તુ મતુ અતન ક્રેણુલ્લ હરિતાદ કુદુગોએલુ. <sup>15</sup>આ મંત્રોબ્બ દેંવદૂઠનુ આલય દિંદ હોરિગ્રો બંદનુ. તુ દેંવદૂઠનુ મોએક મેલી શુલીકિદ્ધનુ. આ દેંવદૂઠનુ તેણુકોંધ ભૂલીમિય બંદુલુ માગિરી” એંદુ હેલેદિનુ. <sup>16</sup>આદ્ધરિંદ મોએક મેલી શુલીકિદ્ધનુ કુદુગોએલન્નુ ભૂલીમિય મેલી બીસી દનુ. આ ભૂલીમિય વ્યેરુ કોણ્ણલ્લટ્ટીશુ.

<sup>17</sup>નંતર મંત્રોબ્બ દેંવદૂઠનુ પરલોએકદ આલય દિંદ હોરિગ્રો બંદનુ. આ દેંવદૂઠનુનીલ્લું હરિતાદ બંદ બંદુગોએલુ. <sup>18</sup>નંતર મંત્રોબ્બ દેંવ દૂઠનુ યજ્ઞ વેદીકીયિંદ બંદનુ. અવસીરી બીંસી ય મેલી આધિકારવિટ્તુ અવનુ હરિતાદ કુદુગોએલ્લદ્ધ દેંવદૂઠનુનુ કરીદુ, “નીનુ હરિતાદ કુદુગોએલન્નુ તેણુકોંધ, ભૂલીમિય દ્વાર્દ્દીનું કુદુગોએકદ દ્વાર્દ્દી ગોંચલુગાળન્નુ બછુગુકિસુ. ભૂલીમિય દ્વાર્દ્દીયુલ્લ માગિનુ” એંદુ હેલેદિનુ. <sup>19</sup>આ દેંવદૂઠનુનુ તન્નુ કુદુગોએલન્નુ ભૂલીમિય મેલી બીસી, દ્વાર્દ્દીયુન્નુ લાલું બછુગુકિસી, દેંવર કોંઘવેંબ દ્વાર્દ્દીયુ અલીગ્રો વસેદનુ. <sup>20</sup>આ દ્વાર્દ્દીયુન્નુ નગરદ હોરભાગદ્ધીદ્ધ દ્વાર્દ્દીયુ અલીયુલ્લ કિંચિત્ત હાકિદરુ. આ દ્વાર્દ્દીયુ અલીયિંદ રક્તવુ હોરક્ષે બંદિદુ. અદુ કુદુરીગલ તલીગલમ્બુ વત્તરક્ષે પરિ જન્મુરુ મૈલીગલમ્બુ દૂર કરિયતુ.

### દેંવદૂઠરિંદ કોનીય ઉપરુવગશુ

<sup>21</sup>નંતર પરલોએકદ્ધી મંત્રોબ્બ અદ્ધુવન્નુ નોએકિદેનુ. અદુ મુક્ષ અજ્ઞાયુકર વાગિટ્તુ. પણ ઉપરુવગશુનુ તરુવ પણ એંદુ દેંવ દૂઠર અલીદ્ધરુ. દેંવર કોંઘવેંબ દ્વાર્દ્દીયુ અલીયિંદ રક્તવુ હોરક્ષે બંદિદુ. અદુ કુદુરીગલ તલીગલમ્બુ વત્તરક્ષે પરિ જન્મુરુ મૈલીગલમ્બુ દૂર કરિયતુ.

<sup>22</sup>બીંસીયુન્નુ બીંસીદ ગાજીન સમુદ્રદંદી કાણેસુવ પણોં બંદુ નસીગ્રી વિદેણુ. મૃગવન્નુ અદર વિગ્રહ વન્નુ મતુ અદર હેસરીન સંબીયુન્નુ નોએલીસી જય

મનુવુકુવારનંતે જુદુ યીએકીસીસી કોણેલ્લટ્ટીયુવ હેસર. નામાન્વાગિ યીએકીસીસુનુ સ્તુતે તન્નુન્ને કુરિતુ તુ પરદન્નુ ઉપયોગિસુત્તાને. દાસીયેલ 7:13-14.

ಗಳಿಂದವರಲ್ಲರೂ ಸಮುದ್ರ ತೀರದಲ್ಲಿ ಸಿಂಗಿದ್ದರು. ದೇವರು ಅವರಿಗೆ ನೀಡಿದ ತಂತ್ರಿವಾದ್ಯಗಳು ಅವರಲ್ಲಿದ್ದವು.

<sup>3</sup> ಆವರು ದೇವರ ಸೇವಕನಾದ ಮೋಂತಯಿ ಗೀತೆಯನ್ನು ಮತ್ತು ಕುರಿಮರಿಯಾದಾತನ ಗೀತೆಯನ್ನು ಹಾಡಿದರು:

“ಪ್ರಭುವೇ, ಸರ್ವಶಕ್ತನಾದ ದೇವರೇ, ನೀನು ಮಹತ್ತತ್ತದ ಕಾರ್ಯಗಳನ್ನು ಅಶ್ವಯಕರವಾದ ಕಾರ್ಯಗಳನ್ನು ಮಾಡುವೆ, ಸರ್ವಜನಾಂಗಗಳ ರಾಜನೇ, ನಿನ್ನ ಮಾರ್ಗವೆಲ್ಲವೂ ನ್ಯಾಯವೂ ಸತ್ಯವೂ ಆಗಿವೆ.

<sup>4</sup> ಪ್ರಭುವೇ, ಜನರಲ್ಲರೂ ನಿನ್ನ ಭಯಗೊಳ್ಳುತ್ತಾರೆ; ಜನರಲ್ಲರೂ ನಿನ್ನ ಹೆಸರನ್ನು ಸ್ತುತಿಸುತ್ತಾರೆ. ನೀನು ಮಾತ್ರ ಪರಿಶುದ್ಧನಾದವನು. ನೀನು ಯೋಗ್ಯವಾದ ಕಾರ್ಯಗಳನ್ನು ಮಾಡುತ್ತೀರೆ ಎಂಬುದು ಸ್ವಷ್ಟವಾಗಿರುವದರಿಂದ ಜನರಲ್ಲರೂ ನಿನ್ನ ಸನ್ನಿಧಿಗೆ ಬಂದು ನಿನ್ನನ್ನು ಆರಾಧಿಸುತ್ತಾರೆ.”

<sup>5</sup> ಇತ್ಯಾದ ನಂತರ ನಾನು ನೋಡಿದಾಗ ಪರಲೋಕದ ಅಲಯವು (ಸಾಕ್ಷಿಯ ಗುಡಾರುವ) ತೇರಿಯತು. <sup>6</sup> ಏಳು ಉಪದ್ರವಗಳನ್ನು ತುರುವ ಏಳು ಮಂದಿ ದೇವದೂತರು ಅಲಯದಿಂದ ಹೊರಗೆ ಬಂದರು. ಅವರು ಶುಭ್ರವಾದ ಮತ್ತು ಪ್ರಶಾಶಾ ಮಾನವಾದ ನಾರುಮಾಡಿಯನ್ನು ಧರಿಸಿದ್ದರು. ಅವರು ಎದೆಯ ಸುತ್ತಲೂ ಜಿನ್ನದ ಪಟ್ಟಗಳನ್ನು ಕಚ್ಚಿಕೊಂಡಿದ್ದರು. <sup>7</sup> ನಾಲ್ಕು ಜೀವಿಗಳಲ್ಲಿ ಒಂದು ಈ ಏಳು ದೇವದೂತರಿಗೆ ಏಳು ಜಿನ್ನದ ವಾತ್ರಿಗಳನ್ನು ನೀಡಿತು. ಯಿಗರಿಯಾಂತರಗಳಲ್ಲಿಯೂ ಜೀವಿಸುವ ದೇವರ ಕೋವದಿಂದ ಈ ವಾತ್ರಿಗಳು ತುಂಬಿದ್ದವು. <sup>8</sup> ದೇವರ ವೈಭವ ಮತ್ತು ಶಕ್ತಿಯ ಹೇಗೆಯಿಂದ ಅಲಯವು ತುಂಬಿಹೋಯಿತು. ಏಳು ದೇವದೂತರ ಏಳು ಉಪದ್ರವಗಳು ಮುಗಿಯಿವ ತನಕ ಅಲಯದಲ್ಲಿ ಪ್ರವೇಶಿಸಲು ಯಾರಿಗೂ ಸಾಧ್ಯವಿರಲಿಲ್ಲ.

### ದೇವರ ಕೋವದಿಂದ ದುಂಬಿದ ವಾತ್ರಿಗಳು

**16** ನಂತರ ಆಲಯದಿಂದ ಬಂದು ಮಹಾತಬ್ಧವು ನನಗೆ ಕೇಳಿಸಿತು. ಆ ತಬ್ಧವು ಏಳು ದೇವದೂತರಿಗೆ, “ನೀವು ಹೋಗಿ ಏಳು ವಾತ್ರಿಗಳಲ್ಲಿರುವ ದೇವರ ನೋವವನ್ನು ಭೂಮಿಯ ಮೇಲಿ ಸುರಿದು ಬಿಡಿ” ಎಂದು ಹೇಳಿತು.

<sup>2</sup> ಮೊದಲನೆಯ ದೇವದೂತನು ಹೊರಟನು. ಅವನು ತನ್ನ ವಾತ್ರಿಯಲ್ಲಿದ್ದನನ್ನು ಭೂಮಿಯ ಮೇಲಿ ಸುರಿದನು. ಆಗ ಮೃಗದ ಗುರುತನ್ನು ಹೊಂದಿದ್ದ ಮತ್ತು ಅದರ ವಿಗ್ರಹವನ್ನು ಆರಾಧಿಸುತ್ತಿದ್ದ ಜನರಲ್ಲಿರಿಗೂ ಅಸಹ್ಯವಾದ ಹಾಗೂ ನೋವಿನಿಂದ ಕೂಡಿದ್ದ ಹುಣ್ಣಿಗಳಾದವು.

<sup>3</sup> ಎರಡನೆಯ ದೇವದೂತನು ತನ್ನ ವಾತ್ರಿಯಲ್ಲಿದ್ದನನ್ನು ಸಮುದ್ರದ ಮೇಲಿ ಸುರಿದನು. ಆಗ ಸಮುದ್ರವು ಸತ್ತ ಮನುಷ್ಯನ ರಕ್ತದಂತಾಯಿತು. ಆ ಸಮುದ್ರದಲ್ಲಿದ್ದ ಜೀವಜಂತುಗಳಲ್ಲಿ ಸತ್ತ ಹೋದವು. <sup>4</sup> ಮೂರನೆಯ ದೇವದೂತನು ತನ್ನ ವಾತ್ರಿಯಲ್ಲಿ ದ್ವಾದಷ್ಟು ನದಿಗಳ ಮತ್ತು ನೀರಿನ ಬುಗ್ಗಿಗಳ ಮೇಲಿ ಸುರಿದನು. ಆಗ ನದಿಗಳು ಮತ್ತು ನೀರಿನ ಬುಗ್ಗಿಗಳಲ್ಲಿ ರಕ್ತವಾಗಿ ಪರಿಣಮಿಸಿದವು. <sup>5</sup> ಆಗ ನೀರಿನ ಅಧಿವರ್ಷಿಯಾದ ದೂತನು ದೇವರಿಗೆ ಹೇಳಿದ್ದ ನನಗೆ ಕೇಳಿಸಿತು:

“ನೀನೇ ಪರಮಾನ ಕಾಲದಲ್ಲಿರುವಾತನು. ನೀನೋಬ್ಯಾನೇ ಪರಿಶುದ್ಧನು. ನೀನು ನೀಡಿದ ಈ ತೀವ್ರಗಳಲ್ಲಿಲ್ಲ ನೀನು ನಾಶಯವಂತಾಗಿರವೆ.

<sup>6</sup> ಆ ಜನರು ನಿನ್ನ ಪರಿಶುದ್ಧ ಜನರ ಮತ್ತು ನಿನ್ನ ಪ್ರಾದಿಗಳಿಂದ ರಕ್ತವನ್ನು ಸುರಿಸಿದರು. ಈಗ ನೀನು ಅವರಿಗೆ ಕುಡಿಯಲು ರಕ್ತವೇ ನೀಡಿರುವೆ. ಅವರು ಇದಕ್ಕೆ ವಾತ್ರಾಗಿದ್ದಾರೆ.”

<sup>7</sup> ಯಜ್ಞವೇದಿದೆಯಿಂದ ಹೀಗೆ ಹೇಳುವುದನ್ನು ನಾನು ಕೇಳಿಸಿಕೊಂಡೇನು:

“ಹಾದು, ಪ್ರಭುವೇ, ಸರ್ವಶಕ್ತನಾದ ದೇವರೇ, ನಿನ್ನ ತೀವ್ರಗಳಲ್ಲಾ ಸತ್ಯವಾಗಿವೆ ಮತ್ತು ನ್ಯಾಯವಾಗಿವೆ.”

“ನಾಲ್ಕನೆಯ ದೇವದೂತನು ತನ್ನ ವಾತ್ರಿಯಲ್ಲಿದ್ದನನ್ನು ಸೂರ್ಯನ ಮೇಲಿ ಸುರಿದನು. ಜನರನ್ನು ಕಡುಬಿಸಿಲಿನಿಂದ ಕಂಡಿಸುವ ಅಧಿಕಾರವನ್ನು ಸೂರ್ಯನಿಗೆ ಕೊಡಲಾಯಿತು. <sup>9</sup> ಜನರ ಕಡುಬಿಸಿಲಿನಿಂದ ಕಂಡಿಹೋಗಿ ದೇವರ ಹೆಸರನ್ನು ಶಾಸಿಸಿದರು. ಈ ಉಪದ್ರವಗಳನ್ನು ದೇವರೂಬ್ಯಾನೇ ನಿಯಂತ್ರಿಸಬಿಲಿವಾಗಿದ್ದಾನೆ. ಆದರೆ ಜನರ ತಮ್ಮ ಹೃದಯಗಳನ್ನು ಜೀವಿತಗಳನ್ನು ಪರಿವರ್ತಿಸಿಕೊಳ್ಳಲಿಲ್ಲ. ದೇವರನ್ನು ಮಹಿಮೆ ಪಡಿಸಲು ಒಫ್ಫಿಕೊಳ್ಳಲಿಲ್ಲ.

<sup>10</sup> ಐದನೆಯ ದೇವದೂತನು ತನ್ನ ವಾತ್ರಿಯಲ್ಲಿದ್ದನನ್ನು ಆ ಮೃಗದ ಸಿಹಾನದ ಮೇಲಿ ಸುರಿದನು. ಮೃಗದ ರಾಜುದಲ್ಲಿ ಅಂಥಕಾರವು ಕವಿಯತು. ಜನರು ನೋವಿನಿಂದ ತಮ್ಮ ನಾಲ್ಕಿಗಳನ್ನು ಕಚ್ಚಿಕೊಂಡರು. <sup>11</sup> ಜನರು ತಮಗಾದ ಹುಣ್ಣಿಗಳಿಂದ ಮತ್ತು ನೋವಿನಿಂದ ಪರಲೋಕದ ದೇವರನ್ನು ದೂಹಿಸಿದರು. ಆದರೆ ಜನರು ತಾವು ಮಾಡುವ ಕೆಟ್ಟಿ ಕಾರ್ಯಗಳನ್ನು ತೊರೆಯಬಿಟ್ಟು ತಮ್ಮ ಹೃದಯಗಳನ್ನು ಮಾರ್ವಡಿಸಿ ಕೊಳ್ಳಲು ಬಂಬಲಿಲ್ಲ. <sup>12</sup> ದೇವದೂತನು ತನ್ನ ವಾತ್ರಿಯಲ್ಲಿದ್ದನನ್ನು ಯುವ್ತಿಂಣಿ ಮಹಾನಿದಿಯ ಮೇಲಿ ಸುರಿದನು. ನದಿಯಲ್ಲಿದ್ದ ನೀರನ್ನು ಬತ್ತಿಹೋಯಿತು. ಇದರಿಂದ ಪೂರ್ವದಲ್ಲಿದ್ದ ರಾಜರಗಳು ಬರಲು ಮಾರ್ಗವು ಸಿದ್ಧವಾಯಿತು. <sup>13</sup> ಆಗ ಕವೆಗಳಂತೆ ಮೂರು ಅಶುದ್ಧತ್ವಗಳನ್ನು ನಾನು ನೋವಿದೆನು. ಆದ್ದರಿಂದ ಪರಿಸರವು ದಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳಿ ಪ್ರಾವಾದಿಯ ಬಾಯಿಂದ ಹೊರಗಿ ಬಂದವು. <sup>14</sup> ಈ ಅಶುದ್ಧತ್ವಗಳನ್ನು ಸೈತಾನನ ಅತ್ಯಗಳಾಗಿವೆ. ಅಪುಗಳಿಗೆ ಮಹಾ ಅಧ್ಯತಗಳನ್ನು ಮಾಡಲು ತಕ್ಕಿಯಿದೆ. ಈ ಅಶುದ್ಧತ್ವಗಳು ಸರ್ವಶಕ್ತನಾದ ದೇವರ ಮಹಾದಿನದಂದು ನಡೆಯಿವ ಯಿಂದಕ್ಕೆ ಲೋಕದಲ್ಲಿಲ್ಲ ಇರುವ ರಾಜರನ್ನು ಬಟ್ಟಿಗೂಡಿಸಲು ಹೊರಗೆ ಹೋಗುತ್ತೇವೆ.

<sup>15</sup> “ಹೇಳಿರಿ! ನಾನು ಕಂಜನಂಡಿ ಬರಲ್ತೇನೇ. ಎಳ್ಳುರಾಗಿದ್ದ ತನ್ನ ಬಟ್ಟಗಳನ್ನು ಕಾವಾಡಿಕೊಳ್ಳುವವನು ಭಾಗ್ಯವಂತಾಗಿದ್ದಾನೆ. ಆಗ ಅವನು ನಗ್ನನಾಗಿ ಹೊರಗೆ ಹೋಗಿ ತನ್ನನ್ನು ನಾಚಿಕೆ ಗುರಿಪಡಿಸಿಕೊಳ್ಳುವ ಅಗತ್ಯಕೆ ಇರುವುದಿಲ್ಲ.”

16 ఒళిక అశుద్ధాత్మగళు రాజరుగాళను కీఱులు, భాషే యల్లి హమేగదోఎనో ఎంబ హెసరుళు స్థలదల్లి ఒట్టాగి సేరిసిద్దవు.

17 పథసేము దేవపదంతను తన్న పాత్రీయల్లిద్దుదన్న గాళి యల్లి సురిదను. ఆగ ఒందు మహాధ్వనియు సింహాసన దింద ఆలయద హోరటే బందితు. ఆ ధ్వనియు, “అదు ముగిదు హోరియతు!” ఎందు హేళితు. 18 ఆగ మించు గళూ వాళిగళూ గుంపుగళూ ఉంటాడవు మత్తు భూకంపపూ ఆయితు. జనరు భూమియ మేలే ఇరులు అరంభిసిదంనిసింద అంతక భీశర భూకంపపు ఎందూ సంభవిసిరిల్ల. 19 ఆ మహానగరపు ఒఫేదు మంరు భాగవాయితు. జనాంగగాళ నగరగళు నాతావాదువు. మహా నగరవాద బాబిలోనెన్న దేవరు దండిసదే బిడల్లి. అవను తన్న ఉగ్రకోవేంబ ద్రాక్షరసదింద తుంబిద పాత్రీయన్న ఆ నగరకే కుడియలు కొళ్చును. 20 సెలర ద్విపగళూ అడ్యతామాదువు మత్తు బెట్టగాళే ఇల్ల వాదువు. 21 ఆకాతదింద మనుష్ఠర మేలే దొడ్డ ఆలిశల్లు గళు బిద్దపు. ఆ ఆలిశల్లగాళు నంరు పౌండుగాళమ్మ భారవాిద్దవు. ఈ ఉపద్వపద కాటదింద జనరు దేవరన్న దంషిసిదరు. ఈ ఉపద్వపద ఒకళ భీశరమాగిత్తు.

### మృగదమేలిద్ద స్తో

17 పథు మంది దేవపదంతరల్లి బభును బందు నన్న సంగడ వాతనాకిదిను. పథు పాత్రీగాళన్న హోందిధపరల్లి ఇఖనం ఒభునాగిదను. ఆ దేవపదంతను, “భా, పుస్తిధూలద వేత్యాశ్రీయే సీఎడువ దండియన్న నాను సినగ తోరిసుత్తేనే. అనోక సీరుగాళ మేలే కుళితకోండియవటులు అవటే. 2 లోకద రాజరుగాళ అవటోందిగి ల్యోగిక పాప మాడిదరు. లోకద జనరు అపథ ల్యోగిక పాపేంబ ద్రాక్షరసవన్న కుడిదు మత్తురాదరు” ఎందు హేళిదను.

3 బిళిక దేవపదంతను వచిత్రత్వపత్తనాద నన్నన్న ఎత్తికోండు మరఖుగాకిగి హోదను. అల్లి ఒభు స్తోయు కెంపు మృగద మేలే కుళితియవదన్న నాను సోఇసిదను. మృగద మ్యే మేలేల్లా దేవపదంషయే హెసరుగాళు బరిదిద్దపు. ఆ పుణిగు పథు తల్గాళిల కప్పు కొంబుగాళు ఇద్దపు. 4 ఆ స్తోయు ధూమపణిద మత్తు కెంపు బజ్జుద బట్టిగాన్న ధరిసిద్దఖు. అపథు తాను తోడిద్ద జెస్టే రంటు ముత్తు మంతాడపుగాళింద ప్రకాశిస్తిద్దఖు. అపథు తన్న క్యేయల్లి జిన్నద బట్టలన్న హిడిదిద్దఖు. ఆ బట్టలు అనష్టవాపుగాళింద మత్తు అపథ ల్యోగిక పాపగాళ అతుద్ధతేయింద ఉంబికోగిత్తు. 5 అపథ హచేయ మేలే ఒందు బరహపన్న బరిదితు. ఆ బరహస్తే గూడాధి విత్తు. అల్లి బరిదిద్దము హిగిత్తు.

“బాబిలోనో ఎంబ మహానగరియు

భూమియల్లిరువ కేట్టకాయిగాళిగి మత్తు జంర స్తోయిరిగి తాయి.”

6 ఆ స్తోయు కుడిదు మత్తులాగిరుపదన్న నాను సోఇసిదను. అపథు దేవర ప్రితిద్ద జనర రక్తవన్న కుడిదు మత్తులాగిద్దఖు. యీసువినల్లి తమగిరువ సంబిలే య కురితాగి తిళిసిద జనర రక్తవన్న అపథు కుడిదు మత్తులాగిద్దఖు.

ఆ స్తోయన్న నాను సోఇసిదాగ ననగి పుంబా ఆళ్ళయి వాయితు. 7 ఆగ దేవపదాతను ననగి, “నినేకి ఆళ్ళయి గొండి? ఈ స్తోయు గూడాధివన్న మత్తు తిళిగాన్న మత్తు కప్పు కొంబుగాళన్న హోందిరువ ప్రాణయి గూడాధివన్న నాను సినగ హేళుతేనే. 8 నిను సోఇసిద ఆ మృగపు ఒందు కాలదల్లి జీవిసితు. ఆదరే ఈగ ఆ మృగపు జీవంతపాగిల్ల. ఆదరే ఆ మృగపు తల్లివిల్లద కూపదింద జీవంతవారి మేలిద్ద బందు నాతవాయివదు. లోకదల్లి జీవిసుతిరువ జనరు ఆ మృగపన్న సోఇసిదాగ ఆళ్ళయిపటువరు. అదు ఒందు కాలదల్లి జీవంతపాగిద్ద, ఈగ ఇల్ల వాయిదు, మత్తే బరువుదరింద అవరు ఆళ్ళయిపటువరు. లోకప స్టేషన్యూయాదందింద జీవ బాధ్యర పుస్తకదల్లి ఈ జనర హసరుగాళన్న బరిదే ఇల్ల.

9 “జిడన్న ఆధిమాడికోళ్లు సినగి బుద్దిత్థికే బేచు. అ మృగద పథు తల్గాళే ఆ స్తోయు కుళితుకోళ్లు పథు బెట్టగాళాగివె. అపు పథు మంచి రాజరుగాళు ఆగివె. 10 పథు మంది రాజరుగాళు ఈగాగలే సేకిదారే. ఒభు రాజను మాత్ర ఈగ జీవిసిదాన్ని, కోసేయ రాజను బచరత్తునే. అవను ఒందు స్టోర్కాల మాత్ర, ఇరుత్తునే. 11 ఒందు కాలదల్లి జీవిసిద్ద ఆదరే ఈగ జీవిసిల్లద ఈ మృగపు ఎంచియ రాజ. ఈ ఎంచియ రాజనూ చోదల పథు రాజరుగాళ గుంపిగి సేరిదపను. అవనూ నాత వాగుత్తానే.

12 “నిను సోఇసిద హప్పు కొంబుగాళే కప్పు రాజరుగాళాగివె. ఈ కప్పు రాజరుగాళు ఇన్నన్న మత్తు రాజువన్న పడేదిల్ల. ఆదరే అవరు ఆభువ ఆభువ అధికారవన్న మృగద సంగడ ఒందు గంటి పడేయత్తారే. 13 ఈ కప్పు రాజరుగాళల్లరో ఒందే ఉద్దేశపుల్లపరాగిదారే. అపరు తమ్మ తశ్చియున్న మత్తు అధికారవన్న మృగస్తే కోడుత్తారే. 14 అపరు కురివారియాదాతన విరుద్ధ యుద్ధవన్న వాపుత్తారే. ఆదరే కురివారియాదాతను ప్రభుగాళ ప్రభువద్దరింద మత్తు రాజరుగాళ రాజనుద్దరింద అవరన్న సోఇసుత్తానే. ఆతను తనే కరెదిరువ, ఆయ్యి మాడిసోఇసిదిరువ జనరోందిగి మత్తు తన్న నంబిగస్తే హింబాలకరోందిగి అవరన్న సోఇసుత్తానే” ఎందను.

15 నంంత దేవపదాతను ననగి హీగ హేళిదను: “ఆ వేత్యయు కుళితుకోళ్లు సీరున్న నినె సోఇది. ఈ నిరుగాళు ఈ లోకద అనేక జనరస్తు వివిధ జనాంగ గాళన్న ప్రభుగాళన్న భాగిగాళన్న సోబిగాళన్న సోబిసుత్తె. 16 నిను సోఇది ఆ మృగ మత్తు అదర హప్పు కొంబుగాళు (రాజరుగాళు) ఆ వేత్యయన్న హ్యోషిసుత్తవే. అపథల్లి

రువుదన్నేల్ల అవరు కిత్తుకోండు, అవళన్ను నగ్గావేయైల్లి బిడుత్తారే. అవరు అవళ దేవదంపన్న తిందు, అవళన్ను బించియల్లి సుష్టుబిడుత్తారే.<sup>17</sup> తన్న కాయ్యపన్న మాడ బీంచిబ బయుకేయన్న దేవరు ఆ హత్తు రాజరుగళల్లి ఉంటుమాడిద్దిరింద అవరు ఆళలు తమగిద్ద అధికార వన్ను వృగ్గక్కే కోఱలు సమ్మిసిదురు. దేవరు హేళీల్లి సంపూర్ణవాగి నెరవేరువ తనక అవరు ఆళుత్తారే.<sup>18</sup> నీను నోకిది స్త్రీయు లోకద రాజరుగళన్న ఆళువ మహానగరియాగిద్దుటే.”

### బాబిలోన్ నాతవాయితు

**18** నంతర మళ్ళీ బ్ర దేవదంతన పరలోకచింద బుర్తిరువుదన్న నాను నోకిదెను. ఈ దేవ దంతసిగి మహాఅధికారపిత్తు. ఈ దేవదంతన వ్రభావు భూమియన్న వ్రతాలగిలిసితు.<sup>2</sup> దేవదంతను తన్న తిక్తయుతవాడ ధ్వనియింద అభిటిసిదను:

“అవళు నాతవాడభు! బాబిలోనేంబ మహా నగరియు నాతవాడభు! అవళు (బాబి లోన్) ద్వ్యగ్గిగి వాసన్మానవాడభు. సంకల అశుధ్యాక్షరిగు ఆ నగరియు నేలయాడభు. అశుధ్యావాద మంత్ర అసక్యవాద సంకల హక్కుగిగి ఆ నగరియు ఆత్మయవాడభు.”

<sup>3</sup> దేవరు కోఱపేంబ మత్తు అవళ లేంగిక వాపేంబ దుక్కుర రసవన్ను లోకద జన రీలరూ కుడిదు మత్తుతాదరు. భూలోకద రాజరుగళల్ల అవళోండిగి లేంగిక వాప మాడిదరు. భూలోకద వఎశరు అవళ అతియాద సుఖిదింద శ్రీమంతరాదరు.

<sup>4</sup> నంతర పరలోకచింద ధ్వనియింద హేగి హేళువుదు ననగి కేళితు:

“నన్ను జనరే, నీపు ఆ నగరింద కోరగే బందుబిడి. ఆగ నీపు అవళ వాపగళల్ల వాలుగారాగుపుదిల్ల; అవళిగాగువ ఉప ద్రవగళు నిమగే సంభవిసువుదిల్ల.

<sup>5</sup> ఆ నగరియ వాపగళు పరలోకపన్న ముట్టువెంకి బేళిదు నింతిచె. అవళు మాడిద కేళ్కుకాయ్యిగళన్న దేవరు మరికిల్ల.

<sup>6</sup> ఆ నగరియు బేంయివరిగి కోళ్కుంతే నీపూ అవళిగి కోడిరి. అవళు మాడిదక్కే ప్రతియాగి ఎరడరప్పన్న అవళిగి కోడిరి. అవళు ఇతర రిగి కోళ్క దుక్కురసస్కోం ఎరడరప్పు గట్టి యాద దుక్కురసపన్న అవళిగి సిద్ధపెడిసి కోడిరి.

<sup>7</sup> అవళు తన్ను ఘనపడికించు వ్యేభవింద జీవిసిదభు. ఆద్దరింద అదక్కే తక్కుంతే సంశి

వన్ను దుఃఖవన్ను అవళిగి బరమాడిరి. ‘నాను నన్న సింకాసనద మేలి కుళితిరువ రాణి. నాను విధపేయల్ల, నాను ఎందెంగిగూ దుఃఖిసువుదిల్ల’ ఎందు అవళు తనగి తానే హేళికోళ్ళుత్తారే.

<sup>8</sup> ఆద్దరింద అవళిగి మరణ, గొఱాట, భీశర క్షామ ఎంబ ఉపద్రవగళు ఒందే దినదల్ల బరుత్తవే. అవళిగి తీఎఫ్ నీఇచిద దేవప రాగిరప వ్రభుప బలిష్టనాగిరిపుదరింద అవళు బీంచియింద నాతవాగుత్తారే.”

<sup>9</sup> అపళీందిగి లేంగిక వాపగళన్న మాడిద మత్తు అవళ సంపత్తినల్లి వాలుగారాద లోకద రాజరుగళు అవళ దంతదిందేరువ హోగియన్న నోఁడుత్తారే. అవళు నాయుత్తిరువుదన్న కండు రాజరుగళు గొఱాటువచు మత్తు దుఃఖిసువరు.

<sup>10</sup> అవళ యాతనేయన్న కండు రాజరుగళు భయదింద దంతసింపు హేగేస్సువరు:

“అయ్యో, అయ్యో, మహానగరియే, బలిష్ట వాద బాబిలోన్ వచ్చజివే, ఒందే గళిగి యల్లి నినగి దండనే ఆయితల్ల!”

<sup>11</sup> లోకద వఎశకరు బాబిలోనిన విషయదల్లి గొఱాటువరు మత్తు దుఃఖిసువరు. అవరు మారువ మస్తగళన్న కోళ్లలు యారూ జల్లదిల్లివదరింద అవరు దుఃఖిసువరు. <sup>12</sup> అవరు జిస్సె, బేళ్ల, రథ్మ, ముత్తు, నయ వాద నారుమడి, ధంపుపణిద పస్తు రేష్ట్సు రక్తంబర, సంకల విధవాద అగులుమర, దండనిద మాడిద నానా బగియ పస్తగళు, బీలెబాళువ మరదింద మాడిద పస్తు గళు, తాపు, కంబ్చిణ మత్తు చంద్రకాంత తిలే ఇవుగళన్న మారుత్తారే. <sup>13</sup> ఆ వఎశకరు దాల్స్సి, నాంబార పదాధంగళు, ధుపప, పరిమఖల్లేతీల, నాంబ్రుణి, దుక్కురస మత్తు ఆలివో ఎస్ట్సె నయవాద హిట్టు గొఁధి, దనశకరు, కురి, కుదురెగళు, గాడిగళు, గులామరు మత్తు మానవ ప్రాగిళన్న మారుత్తారే.

<sup>14</sup> “బాబిలోనేఁ, నీను ఆపేక్షిసిద ఉత్తమ వస్తుగళీల్లవూ నిన్నింద కోగిబిట్టపు. నిన్నల్లద్ద శ్రీమంకేయ మత్తు అలంకారిచ వస్తుగళీల అదృశ్యవాగిబిట్టపు. అవుగళన్న మత్తే నీనెనిదిగు పాశెయువుదిల్ల.”

<sup>15</sup> ఆ వఎశకరు అవళ యాతనేయన్న కండు భయదింద అవళింద బహుదంరదల్లి నింపుకోళ్ళువరు. ఆ వస్తు గళన్న అవళిగి మారి శ్రీమంతరాద వఎశకరు ఇవరే. అవరు దుఃఖింద గొఱాటుత్తా ఇంతెన్న వరు:

- 16 “ಅಯೋಣಿ, ಅಯೋಣಿ, ಮಹಾನಗರಿಯಾ! ಅವಳು ನಯವಾದ ನಾರು ಮಡಿಯನ್ನು ಧೂಮ, ವಣಿದ ಉಡುಪನ್ನು ಮತ್ತು ರಕ್ತಾಂಬರಗಳನ್ನು ಧರಿಸಿದ್ದಳು. ಅವಳು ಚೆನ್ನ, ರಕ್ತ, ಮುತ್ತಗಳಿಂದ ಶೋಭಿಸುತ್ತಿದ್ದಳು!
- 17 ಈ ಶ್ರೀಮಂತಕೆಯೆಲ್ಲವೂ ಒಂದೇ ತಾಸಿನಲ್ಲಿ ನಾಶವಾಯಿತಲಾಗು!”

ಹಡಗುಗಳ ಒಡೆಯರೂ, ಹಡಗುಗಳಲ್ಲಿ ಸಂಚರಿಸುವ ಜನರೆಲ್ಲರೂ, ನಾವಿಕರು ಮತ್ತು ಸಮುದ್ರದಿಂದ ಹಣವನ್ನು ಗರೀಸುವ ಜನರೆಲ್ಲರೂ ಬಾಬಿಲೋನಿಗೆ ಸಮಾಖಿಸಿದೆ ದೂರ ದಲ್ಲಿ ನಿಂತುಕೊಂಡು<sup>18</sup> ಅವಳ ದಹನದಿಂದೇರುತ್ತಿದ್ದ ಹೋಗೆಯನ್ನು ಅವರು ನೋಡಿದರು. ಅವರು ಗಡೆಯಾದ ಧ್ವನಿಯಲ್ಲಿ “ಈ ಮಹಾನಗರಿಯಂತಹ ನಗರವು ಇರ್ಲೇ ಇಲ್ಲ!” ಎಂದು ಹೇಳಿದರು.<sup>19</sup> ಅವರು ತಮ್ಮ ತಲೆಯ ಮೇಲಿಂದ ಧೂಳನ್ನು ಸುರಿಯಿಸೊಂಡು, ದುಷಿದಿಂದ ಗೋಳಾಡುತ್ತಾ ಹೇಗೆ ಹೇಳಿದರು:

- “ಅಯೋಣಿ! ಅಯೋಣಿ! ಈ ಮಹಾನಗರಿಗೆ ಎಂಥಾ ಗತಿಯಾಯಿತು! ಸಮುದ್ರದ ಮೇಲಿಂದ ಹಡಗುಗಳನ್ನು ಹೊಂದಿದ್ದ ಜನರೆಲ್ಲರೂ ಅವಳ ಸಂಪತ್ತಿನಿಂದ ಶ್ರೀಮಂತರಾದರು! ಅದರೆ ಅವಳು ಒಂದೇ ತಾಸಿನಲ್ಲಿ ನಾಶವಾಗಿಬ್ಬಿಟ್ಟಳು!
- 20 ಪರಲೋಕಪೇ, ಇಡರಿಂದ ನೀನೂ ಸಂಕೋಷ ಪಡು! ದೇವರ ಪರಿಶುದ್ಧ ಜನರೇ, ಅವೇಂತ್ತಿ ಲರೇ, ಪ್ರವಾದಿಗಳೇ, ನೀವೂ ಸಂಕೋಷ ಗೊಳಿಬಿ! ಅವಳು ನಿಮಿಗೆ ಮಾಡಿದ ಕೇಂಡುಗಳಾಗಿ ದೇವರು ಅವಳನ್ನು ದಂಡಿಸಿದನು.”

<sup>21</sup> ನಂತರ ಬಲ್ಯಾಂತರ ದೇವದೂತನೇಂಬ್ಬನು ಒಂದು ದೊಡ್ಡ ಬಂಡೆಯನ್ನು ಅತಿಕೊಂಡನು. ಆ ಬಂಡೆಯು ಒಂದು ದೊಡ್ಡ ಬೀಳುವ ಕಲ್ಲಾಂತಿತ್ತು; ದೇವದೂತನು ಆ ಬಂಡೆಯನ್ನು ಸಮುದ್ರದಲ್ಲಿ ವಸೆದು ಹೇಗೆ ಹೇಳಿದನು:

- “ಮಹಾನಗರಿಯಾದ ಬಾಳಿಲೋನ್ ಹೇಗೆಯೇ ಕೆಳಕೆ ಎಸೆಯಲ್ಲದುವುದು. ಆ ನಗರಿಯು ಮತ್ತೆ ಕಾಣಿಸುವುದಿಲ್ಲ.
- 22 ಹಾವ್ ಮುಂತಡ ವಾದ್ಯಗಳನ್ನು ನುಡಿಸುವ ಜನರ ಸಂಗೀತವು, ಕೊಳ್ಳಲು ಮತ್ತು ತುಕಾರಿಗಳನ್ನು ನುಡಿಸುವ ಜನರ ಸಂಗೀತವು ನಿನ್ನಲ್ಲಿ ಇನ್ನೊಂದಿಗೂ ಕೇಳಿಬರುವುದಿಲ್ಲ. ಕುಶಲಕರ್ಮಿಗಳರೂ ನಿನ್ನಲ್ಲಿ ಕಾಣಿಸಿಗು. ಬೀಳುವ ಕಲ್ಲಾನ ಶಬ್ದವು ಇನ್ನೊಂದಿಗೂ ನಿನ್ನಲ್ಲಿ ಕೇಳಿ ಬರುವುದಿಲ್ಲ.
- 23 ದೇವದ ಬೀಳಕು ಇನ್ನೊಂದಿಗೂ ನಿನ್ನಲ್ಲಿ ವ್ಯಕ್ತಾತಿಸುವುದಿಲ್ಲ. ವಧೂವರರ ಧ್ವನಿಯು ಇನ್ನೊಂದಿಗೂ ನಿನ್ನಲ್ಲಿ ಕೇಳಿಬರುವುದಿಲ್ಲ. ನಿನ್ನ ವರ್ತಕರು ವ್ರವಂಚದ ಮಹಾಪುರುಷ

ರಾಗಿದ್ದರು. ನಿನ್ನ ಮಾಟದಿಂದ ಎಲ್ಲಾ ಜನಾಂಗ ಗಳೂ ಮರುಳಾದರು.

- 24 ಅವಳ ಪ್ರವಾದಿಗಳ, ದೇವರ ಪರಿಶುದ್ಧ ಜನರ, ಕೊಲೆಯಾದವರೆಲ್ಲರ ರಕ್ತವನ್ನು ಸುರಿಸಿ ಅವರಾಧಿಯಾದಳು.”

### ಪರಲೋಕದಲ್ಲಿ ಜನರು ದೇವರಿಗೆ ಸೋತ್ತು ಮಾಡಿದರು

19 ಇದಾದ ಬಳಿಕೆ, ಪರಲೋಕದಲ್ಲಿ, ಅನೇಕಾನೇಕ ಜನರ ಮಹಾತಬ್ಬಪ್ರೋ ಎಂಬಂತೆ ಇದ್ದ ಧ್ವನಿಯನ್ನು ಹೇಳಿದೆನು. ಆ ಜನರು ಹೇಗೆ ಹೇಳುತ್ತಿದ್ದರು:

“ಹಲ್ಲೆಲೂಯಾ, (ದೇವರಿಗೆ ಸೋತ್ತು ಮಾಡಿರಿ) ಜಯ, ಪ್ರಭಾವ ಮತ್ತು ಅಧಿಕಾರ ನಮ್ಮ ದೇವರಿಗೆ ಸೇರಿದಾಗಿವೆ.

- 2 ಅತನ ತೇವ್ಯವರ್ಗಳು ಸತ್ಯಪ್ರಾ ನಾಯಪ್ರಾ ಅಗಿವೆ. ನಮ್ಮ ದೇವರು ವೇಶ್ಯಯನ್ನು ದಂಡಿಸಿದನು, ಅವಳ ಲೈಂಗಿಕ ಪಾಪದಿಂದಲೇ ಲೋಕವು ಕೆಟ್ಟಹೋಯಿತು. ದೇವರು ತನ್ನ ಸೇವಕರ ರಕ್ತಕ್ಕ ಪ್ರತಿಯಾಗಿ ಆ ವೇಶ್ಯಯನ್ನು ದಂಡಿಸಿದನು.”

<sup>3</sup>ಇದಲ್ಲದೆ ಪರಲೋಕದಲ್ಲಿದ್ದ ಆ ಜನರು ಹೇಳಿದ್ದೇನಂದರೆ:

“ಹಲ್ಲೆಲೂಯಾ (ದೇವರಿಗೆ ಸೋತ್ತು ಮಾಡಿರಿ)! ಅವಳು ಸುಟ್ಟುಹೋಗುತ್ತಿದ್ದಾಗೇ. ಅವಳ ಹೋಗೆಯು ಎಂದೆಂದಿಗೂ ಮೇಲೀಳಿಂ ತ್ತಿರುವುದು.”

4 ನಂತರ ಇಪ್ಪತ್ತನಾಲ್ಕು ಮಂದಿ ಹಿರಿಯರು ಮತ್ತು ನಾಲ್ಕು ಜೀವಿಗಳು ಮೊಣಕಾಲೂರಿ ನಮಸ್ಕರಿಸಿದರು. ಸಿಂಹಾಸನದ ಮೇಲಿಂ ಹಳೆಂತಿರುವ ದೇವರನ್ನು ಆರಾಧಿಸಿದರು. ಅವರು,

“ಆಮೈನಾ, ಹಲ್ಲೆಲೂಯಾ (ದೇವರಿಗೆ ಸೋತ್ತು ಮಾಡಿರಿ)!“

ಎಂದು ಹೇಳಿದರು.

5 ಆಗ ಸಿಂಹಾಸನದಿಂದ ಒಂದು ಧ್ವನಿಯು ಬಂದಿತು. ಆ ಧ್ವನಿಯು,

“ನಮ್ಮ ದೇವರ ಸೇವೆ ಮಾಡುವ ಜನರೆಲ್ಲರೇ, ಅತನಿಗೆ ಸೋತ್ತು ಮಾಡಿರಿ! ನಮ್ಮ ದೇವರಿಗೆ ಗೌರವ ನಿಡುವ ಬೆಕ್ಕವರೆಲ್ಲರೇ, ದೊಡ್ಡ ವರೆಲ್ಲರೇ, ಅತನಿಗೆ ಸೋತ್ತು ಮಾಡಿರಿ!”

ಎಂದು ಹೇಳಿತು.

6 ನಂತರ ಅನೇಕಾನೇಕ ಜನರ ಮಹಾತಬ್ಬದಿಂದ ಧ್ವನಿಯೊಂದು ನನಗಿ ಕೇಳಿಸಿತು. ಅದು ಪ್ರವಾಹದ ನೀರಿನ ಫೋಳ

ದಂತೆಯೂ ಗುಪುಗಿನ ಶಬ್ದದಂತೆಯೂ ಇತ್ತು. ಆ ಜನರು ಹೀಗೆ ಹೇಳುತ್ತಿದ್ದರು:

“ಹಲ್ಲಿಲೂಯಾ (‘ದೇವರಿಗೆ ಸ್ತೋತ್ರ ಮಾಡಿರಿ’) ನಮ್ಮ ದೇವರಾದ ಪ್ರಭುವು ಅಲ್ಲಾರಂಭಿಸಿದ್ದಾನೆ. ಅತನು ಸರ್ವಶಕ್ತಿನಾಗಿದ್ದಾನೆ.

- 7 ನಾವೆಲ್ಲರೂ ಅನಂದಿಸೋಣ ಮತ್ತು ಸಂತಸವ ಕೋಣ! ದೇವರನ್ನು ಮಹಿಮವಿಸಿಕೋಣ! ಕುರಿಮರಿಯಾದಾತನ (ಯೇಸು) ವಿಾಹ ರಾಲ ಬಂದಿರುವದರಿಂದ ದೇವರನ್ನು ಫೆನವಡಿ ಸೋಣ. ಕುರಿಮರಿಯಾದಾತನ ವಥು (ಸಹೀ) ತನ್ನನ್ನು ಸಿದ್ಧದ್ವಾರಿಸಿಕೋಣಿದ್ದಾಗೆ.
- 8 ನಯವಾದ ನಾರುಮಡಿಯನ್ನು ವಧುವಿಗೆ ಧರಿಸಲು ನೀಡಲಾಗಿತ್ತು. ಆ ನಾರುಮಡಿಯು ವೃತ್ತಾಶಮಾನವಾಗಿತ್ತು ಹಾಗೂ ಈಜ್ವಾಗಿತ್ತು.”

(ನಯವಾದ ನಾರುಮಡಿಯಿಂದರೆ ದೇವರ ಪರಿಶುದ್ಧ ಜನರು ಮಾಡಿದ ಒಳ್ಳೆಯ ಕಾರ್ಯಗಳು ಎಂದರ್ಥ.)

“ಅಗ ದೇವದೂತನು ನನಗಿ ಹೀಗೆ ಹೇಳಿದನು: “ಈ ರೀತಿ ಬರಿ: ಯಜ್ಞದ ಕುರಿಮರಿಯಾದಾತನ ವಿಾಹದ ಜೀತಿಳಕ್ಕೆ ಅಹ್ವಾನಿಸಲ್ಪಟ್ಟ ಜನರೇ ಧನ್ಯರು!” ನಂತರ ದೇವದೂತನು, “ಇವ ದೇವರ ಸತ್ಯವಾದ ನುಸಿಗಳು” ಎಂದು ಹೇಳಿದನು.

“ಅಗ ನಾನು ದೇವದೂತನನ್ನು ಆರಾಧಿಸಲು ಅವನ ವಾದದ ಮುಂದ ಅಡ್ಡಿದ್ದೇನು. ಆದರೆ ದೇವದೂತನು ನನಗಿ, “ನನ್ನನ್ನು ಆರಾಧಿಸಬೇಡ! ಯೇಸುವಿನ ಸತ್ಯವನ್ನು ಹೊಂದಿರುವ ನಿನ್ನಂತೆಯೂ ನಿನ್ನ ಸಹೋದರರಿತೆಯೂ ನಾನು ಒಬ್ಬ ಸೇವಕ ನಾಗಿದ್ದೇನೆ. ಅದ್ದರಿಂದ ದೇವರನ್ನು ಆರಾಧಿಸು! ಷಕೆಂದರೆ ಯೇಸುವಿನ ಸತ್ಯವೇ ವ್ರಾದನೆಯ ಸಾಕ್ಷಿಯಾಗಿದೆ” ಎಂದು ಹೇಳಿದನು.

### ಬಿಂಬಿ ಕುದುರೆಯ ಮೇಲಿನ ಸಾರಾನು

11 ನಂತರ ಪರಲೋಕವು ತೆಗೆದಿರುವದರನ್ನು ನಾನು ನೋಡಿದನು. ನನ್ನ ಎದುರಿನಲ್ಲಿ ಒಂದು ಬಿಳಿ ಕುದುರೆಯತ್ತು. ಕುದುರೆಯ ಮೇಲೆ ಕುಳಿತ್ತಿದ್ದ ಸಾರಾನ ಹೇಸರು ನಂಬಿಗಳ್ನು ಮತ್ತು ಸತ್ಯವಂತ. ಅವನು ತನ್ನ ತೀಪ್ಯಗಳಲ್ಲಿಯೂ ಯಾದ್ಯಗಳಲ್ಲಿಯೂ ನಾಯಿಲಂತಾಗಿದ್ದನು. 12 ಅತನು ಕಣ್ಣಿಗಳು ಉರಿಯುವ ಕೆಂಡಗಳಿದ್ದವು. ಅತನ ತಲೆಯ ಮೇಲೆ ಅನೇಕ ಕಿರೀಟಗಳಿದ್ದವು. ಅತನ ಮೇಲೆ ಒಂದು ಹೆಸರನ್ನು ಬರಿಯಲಾಗಿತ್ತು. ಆದರೆ ಆ ಹೆಸರು ಅತನೊಬ್ಬಿಗೆ ಮಾತ್ರ ತೆಗೆದಿದೆ. ಆ ಹೆಸರು ಬೇರೆ ಯಾರಿಗೂ ತೆಗೆದಿಲ್ಲ. 13 ಅತನು ರಕ್ತದಲ್ಲಿ ನೆನೆಸಿದ ನಿಲುವಂಗಿಯನ್ನು ಧರಿಸಿದ್ದನು. ಅತನ ಹೆಸರು ದೇವರ ವಾಕ್ಯ 14 ಪರಲೋಕದ ಸ್ನೇಹಗಳು ಅತನನ್ನು ಬಿಳಿ ಕುದುರೆಗಳ ಮೇಲೆ ಹಿಂಬಾಲಿಸುತ್ತಿದ್ದವು. ಅವರು ಬಿಳಿವಾಗಿಯೂ ಈಜ್ವಾಗಿಯೂ ಇಡ್ಡ ನಯವಾದ ನಾರುಮಡಿಯನ್ನು ಧರಿಸಿದ್ದರು. 15 ಕುದುರೆಯ ಮೇಲೆ ಕುಳಿತ್ತಿದ್ದಾತನ ಬಾಯಿಂದ ಹರಿತವಾದ ಕಸ್ತಿಯೋಂದು ಹೊರಿಗೆ ಬರುತ್ತಿತ್ತು. ಅತನು ಜಾಂಗಿಗಳನ್ನು ನೋಲಿಸಲು ಈ ಕಸ್ತಿಯನ್ನು ಬಳಸುತ್ತಾನೆ. ಅತನು ಕಬ್ಬಿಂದ

ಕೌಲೀನಿಂದ ಜಾಂಗಿಗಳನ್ನು ಆಳುತ್ತಾನೆ. ಆತನು ಸರ್ವಶಕ್ತಿನಾದ ದೇವರ ಉಗ್ರಕೋವವೆಂಬ ದೂರ್ದಿಯ ಆಲೀಯಲ್ಲಿ ದೂರ್ದಿಯನ್ನು ಕಿಪುಚಿ ಹಾಕುತ್ತಾನೆ. 16 ಅತನು ನಿಲುವಂಗಿಯ ಮೇಲಿಯೂ ಆತನ ಕಾಲಿನ ಮೇಲಿಯೂ

“ರಾಜಾಧಿರಾಜ ಮತ್ತು ಪ್ರಭುಗಳ ಪ್ರಭು”

ಎಂಬ ಹೆಸರನ್ನು ಬರಿಯಲಾಗಿತ್ತು.

17 ನಂತರ ಒಬ್ಬ ರೀವದೂತನು ಸೂರ್ಯನ ಮೇಲೆ ನಿಂತಿರುವಾದ್ಯನು ನಾನು ನೋಡಿದೆನು. ಆ ರೀವದೂತನು ಶಾಂತದಲ್ಲಿ ಹಾರುತ್ತಿರುವ ಹಕ್ಕಿಗಳಿಗೆಲ್ಲ ಹೀಗೆ ಹೇಳುತ್ತಿದ್ದನು: “ದೇವರ ಮಹಾಭೋಜನಕ್ಕೆ ಒಟ್ಟುಗೂಡಿಕೊಂಡು ಬಂಸಿರಿ. 18 ನೀವು ರಾಜರುಗಳ ಮತ್ತು ಸಹಸ್ರಾರ್ಥಿಗಳ ಮತ್ತು ಸುಪ್ರಸಿದ್ಧ ಜನರ ದೇಹಗಳನ್ನು ತಿನ್ನಲು ಒಟ್ಟಾಗಿ ಬಂಸಿರಿ. ಕುದುರೆಗಳು, ಕುದುರೆ ಸಾರಾರ, ಸ್ವತಂತ್ರರಾಧರ, ಗುಲಾಮರ, ಜಿಕ್ಕೆರಲ ಮತ್ತು ದೊಡ್ಡವರ ಜಿಪರಲ್ಲರ ದೇಹಗಳನ್ನು ತಿನ್ನಲು ಬಂಸಿರಿ.

19 ನಂತರ ನಾನು ಲೋಕದ ರಾಜರನ್ನು ಮತ್ತು ಮೃಗವನ್ನು ನೋಡಿದೆನು. ಅವರು ಕುದುರೆಯ ಮೇಲೆ ಕುಳಿತ್ತಿದ್ದವನೆ ಮೇಲೆ ಮತ್ತು ಅವನ ಸ್ನೇಹದ ಮೇಲೆ ಯುಳ್ಳ ಮಾಡುವುದಕ್ಕಾಗಿ ತಮ್ಮ ಸ್ನೇಹನ್ನೆಲ್ಲ ಒಟ್ಟುಗೂಡಿಸಿದ್ದು. 20 ಅದರೆ ಆ ಮೃಗವನ್ನೂ ಸುಳ್ಳು ಪ್ರವಾದಿಯನ್ನು ಸರ್ಹಿದಿಯಲಾಯಿತು. ಈ ಸುಳ್ಳು ಪ್ರವಾದಿಯೇ ಮೃಗಕ್ಕಾಗಿ ಅದ್ಯತೆಗಳನ್ನು ಮಾಡಿದವನು. ಈ ಸುಳ್ಳು ಪ್ರವಾದಿಯ ಮೃಗದ ಗರುಪು ಕಾಕಿಸಿಕೊಂಡಿರುವ ಮತ್ತು ಅದರ ವಿಗ್ರಹವನ್ನು ಆರಾಧಿಸಿದ ಜನರನ್ನು ಮರುಳು ಮಾಡಲು ಈ ಅದ್ಯತೆಗಳನ್ನು ಬಳಸಿದ್ದನು. ಈ ಸುಳ್ಳುಪ್ರವಾದಿಯನ್ನು ಮೃಗವನ್ನು ಬೆಂಂದಿ ಮತ್ತು ಗಂಧಕಗಳಿಂದ ಉರಿಯುವ ಕೆರಿಯಲ್ಲಿ ಸುಧುವುದಕ್ಕಾಗಿ ಜೀವಂತವಾಗಿ ಎಸೆಯಲಾಯಿತು. 21 ಅವರ ಸ್ನೇಹಗಳನ್ನು ಕುದುರೆಯ ಮೇಲೆ ಕುಳಿತ್ತಿದ್ದವನ ಬಾಯಿಂದ ಹೊರಬಂದ ಕಸ್ತಿಯಾದ ಕೊಲ್ಲಲಾಯಿತು. ಈ ದೇಹಗಳನ್ನು ವೆಚ್ಚಿಗೆಲ್ಲ ಹೊಕ್ಕಿ ತುಂಬಿವರೆಗೆ ತಿಂಡಿ.

### ಒಂದು ಸಾವಿರ ಘರ್ಷಣಾಗಳು

20 ಒಬ್ಬ ದೇವದೂತನು ಪರಲೋಕದಿಂದ ಬರುತ್ತಿರುವಾದನ್ನು ನಾನು ನೋಡಿದೆನು. ಆ ದೇವದೂತನು ತಳವಿಲ್ಲದ ಕೂಪದ ಬೀಗದ ಕ್ಯೆಯನ್ನು ಹೊಂದಿದ್ದನು, ಮತ್ತು ಒಂದು ದೊಡ್ಡ ಸರಪಟೆಯನ್ನು ತನ್ನ ಕ್ಯೆಯಲ್ಲಿ ಹಿಡಿದಿದ್ದನು. 2 ಆ ದೇವದೂತನು ಪ್ರಾತಾತನ ಘಟಣವನ್ನು ಹಿಡಿದನು. ಆ ಘಟಣವನ್ನೇ ಸ್ನೇಹಾನ್. ದೇವದೂತನು ಅವನನ್ನು ಸರಪಟೆಗಳಿಂದ ಕಟ್ಟಿ ಒಂದು ಸಾವಿರ ಘರ್ಷಣಗಳ ಕಾಲ ಬಂಧನದಲ್ಲಿಟ್ಟಿನು. ತೀಕೆ ದೇವದೂತನು ಘಟಣವನ್ನು ತಳವಿಲ್ಲದ ಕೂಪಕ್ಕೆ ತೆಳು ಬಾಗಿಲನ್ನು ಮುಚ್ಚಿ ಬೀಗಕಾಡಿದನು. ಆ ಘಟಣವನ್ನು ಒಂದು ಸಾವಿರ ಘರ್ಷಣಗಳ ಕಾಲ ಮುಗಿಯುವ ತನಕ ಲೋಕದ ಜನರನ್ನು ಮರುಳು ಮಾಡಿರೆಂದು ಆ ದೇವದೂತನು ಹೀಗೆ ಮಾಡಿದನು. ಒಂದು ಸಾವಿರ ಘರ್ಷಣಗಳ ತರುವಾಯ ಆ ಘಟಣವಕ್ಕೆ ಸ್ವಲ್ಪಕಾಲ ಬೆಂಗಡಿ ಮಾಡಲಾಗುವುದು.

4 ನಂತರ ನಾನು ಕೆಲವು ಸಿಂಹಾಸನಗಳನ್ನು ಮತ್ತು ಅವುಗಳ ಮೇಲೆ ಜನರು ಕುಳಿತ್ತಿರುವಾದನ್ನು ನೋಡಿದೆನು. ಈ ಜನರು

ತೀವ್ರ ನೀಡುವ ಅಧಿಕಾರವನ್ನು ಹೊಂದಿದ್ದರು. ಯೇಸುವಿನ ಸತ್ಯಕ್ಕೆ ಮತ್ತು ದೇವರ ಸಂದರ್ಶಕ್ಕೆ ನಂಬಿಗಳ್ಳರಿಗೆ ಕೊಲ್ಲಲ್ಪಟ್ಟವರ ಜೀವಾತ್ಮಗಳನ್ನು ನಾನು ನೋಡಿದೆನು. ಆ ಜನರು ಮೃಗವನ್ನಾಗಲಿ, ಅದರ ವಿಗ್ರಹವನ್ನಾಗಲಿ ಆರಾಧಿಸಿರಲಿಲ್ಲ. ಅವರು ತಮ್ಮ ಹಣೆಯ ಮೇಲಾಗಲಿ, ಕೈಗಳ ಮೇಲಾಗಲಿ ಮೃಗದ ಗುರುತನ್ನು ಹಾಕಿಸಿಕೊಂಡಿರಲಿಲ್ಲ. ಆ ಜನರು ಮತ್ತೆ ಜೀವನನ್ನು ಪಡೆದು ಶ್ರೇಷ್ಠನೊಂದಿಗೆ ಒಂದು ನಾವಿರ ವರ್ಷ ಆಳಿದರು.<sup>5</sup> (ಸತ್ಯಹೋಗಿದ್ದ ಇತರ ಜನರು ಒಂದು ನಾವಿರ ವರ್ಷಗಳ ಮುಗಿಯುವ ತನಕ ಜೀವಂತರಾಗಲೇ ಇಲ್ಲ.) ಇದೇ ವ್ಯಧಮ ಪುನರುತ್ತಾನೆ. “ವ್ಯಧಮ ಪುನರುತ್ತಾನದಲ್ಲಿ ನೇರಿರುವರು ಪವಿತ್ರರೂ ಥಸ್ಟರೂ ಆಗಿಂದಾಗಿ. ಈ ಜನರ ಮೇಲೆ ಎರಡನೇ ಮರಣಕ್ಕೆ ಅಧಿಕಾರವಿಲ್ಲ. ಆ ಜನರು ದೇವರಿಗೆ ಮತ್ತು ಶ್ರೇಷ್ಠನಿಗೆ ಯಾಜಕರಾಗಿರುತ್ತಾರೆ. ಅವರು ಆತನೊಂದಿಗೆ ಒಂದು ನಾವಿರ ವರ್ಷ ಆಳುತ್ತಾರೆ.

<sup>6</sup>ಒಂದು ನಾವಿರ ವರ್ಷಗಳು ಮುಗಿದ ಸತತರೆ, ಸೈತಾನನನ್ನು ಅವನ ಸೇರಿಯಿಂದ ಬಿಡುಗಡೆ ಮಾಡಲಾಗುತ್ತದೆ. ಸೈತಾನನು ಭಾರೀಕಾರಣದಲ್ಲಿಲ್ಲ ಗೋಗೋ ಮತ್ತು ಮಾಗೋಗೋ ಇಂಂಗಾಗಳನ್ನು ಮರಣಿಗೊಳಿಸಲು ಹೋಗುತ್ತಾನೆ. ಸೈತಾನನು ಯಾರ್ಥಕ್ಕೆ ಜನರನ್ನು ಒಟ್ಟಿಗೂಡಿಸುತ್ತಾನೆ. ಸಮುದ್ರ ತೀರದ ಮರಳಿನ ರಣಗಳಿಂತ ಅನೇಕ ಜನರಿರುತ್ತಾರೆ. ಸೈತಾನನ ಸೈನ್ಯವು ಭಾರೀಯಲ್ಲಿಲ್ಲ ಶಿಸ್ತನಿಂದ ನಡೆದಾಡಿ ದೇವಜನರ ತಿಬಿರಿದ ಸುತ್ತಲೂ ದೇವರ ಶಿಯ ನಗರದ ಸುತ್ತಲೂ ಒಟ್ಟಿಗೂಡಿದರು. ಆದರೆ ಪರಲೋಕದಲ್ಲಿ ಇಳಿದು ಬಂದ ಬೆಂಧಿಯಿಲ್ಲ ಸೈತಾನನ ಸೈನ್ಯನನ್ನು ನಾತೋಗಿಸಿತ್ತಿಲ್ಲ. <sup>10</sup>ಸೈತಾನನನ್ನು (ಇವನೇ ಜನರನ್ನು ಮೋಸೆಗೊಳಿಸಿದವನು.) ಬೆಂಕಿ ಗಂಡರಗಳು ಉರಿಯುತ್ತಿದ್ದ ಕೆರೆಗೆ ವಸೆಯಲಾಯಿತು. ಅಲ್ಲಿ ಮೃಗವೂ ಇತ್ತು, ಸುಖ್ಯವುವಾದಿಗಳೂ ಇದ್ದರು. ಅಲ್ಲಿ ಅವರು ಹಗಲಿರುಳು ಎಂದೆಂದಿಗೂ ಹಿಂಸೆ ಅನುಭವಿಸಿಸುವರು.

### ಲೋಕದ ಜನರಿಗಾಗುವ ತೀವ್ರ

<sup>11</sup>“ಬುಳಿಕ ನಾನು ಒಂದು ದೊಡ್ಡ ಬೀಳಿ ಸಿಂಹಾಸನವನ್ನೂ ಆ ಸಿಂಹಾಸನದ ಮೇಲೆ ಕುಳಿತ್ತಿದ್ದಾನನ್ನೂ ನೋಡಿದೆನು. ಭಾರೀ ಮತ್ತು ಆಕಾಶಗಳು ಆತನ ಬಳಿಯಿಂದ ಒಡಿಕೊಂಗಿ ಅಧ್ಯಾತ್ಮ ವಾದವು.

<sup>12</sup>ಸತ್ಯಹೋಗಿದ್ದ ಚಿಕ್ಕವರು ಮತ್ತು ದೊಡ್ಡವರು ಸಿಂಹಾಸನದ ಮುಂದೆ ನಿಂತಿದ್ದರು. ಆಗ ಜೀವಬಾಧಾರ ಪುಸ್ತಕವನ್ನು ತೆರೆಯಲಾಯಿತು. ತೆರೆದಿದ್ದ ಇತರ ಪುಸ್ತಕಗಳೂ ಅಲ್ಲಿ ದ್ವಿಪು. ಸತ್ಯಹೋಗಿದ್ದ ಈ ಜನರಿಗೆ ಅವರು ಮಾಡಿದ್ದ ಕಾಯೂಗಳ ಆಧಾರದ ಮೇಲೆ ತೀವ್ರ ನೀಡಲಾಯಿತು. ಇವಗಳು ಪುಸ್ತಕಗಳಲ್ಲಿ ಬರೆಯಲ್ಪಟ್ಟಿವೆ. <sup>13</sup>ಸಮುದ್ರವು ತನ್ನಲ್ಲಿ ಸಕ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ವಾತಾಳವೂ ತನ್ನಲ್ಲಿದ್ದ ಸತ್ಯ ಜನರನ್ನು ಒಪ್ಪಿಸಿದವು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಕಾಯೂಗಳಿಗನುಸಾರವಾಗಿ ತೀವ್ರ ನೀಡಲಾಯಿತು. <sup>14</sup>ಮೃತ್ಯುವನ್ನೂ ವಾತಾಳವನ್ನೂ ಬೆಂಕಿಯ ಕೆರೆಗೆ ವಸೆಯಲಾಯಿತು. ಈ ಬೆಂಕಿಯ ಕೆರೆಯ ಏರಡನೆಯ ಮರಳ. <sup>15</sup>ಜೀವಬಾಧಾರ ಪುಸ್ತಕದಲ್ಲಿ ಯಾರ ಹೇಸರು ಬರೆಯಲ್ಪಟ್ಟಿಲ್ಲವೇ ಆ ವ್ಯಕ್ತಿಯನ್ನು ಬೆಂಕಿಯ ಕೆರೆಗೆ ವಸೆಯಲಾಯಿತು.

**21** ನೂತನ ಪರಲೋಕವನ್ನು ಮತ್ತು ನೂತನ ಭಂಮಿಯನ್ನು\* ನಾನು ನೋಡಿದೆನು. ಮೊದಲನೆ ಪರಲೋಕ ಮತ್ತು ಮೊದಲನೆ ಭಂಮಿ ಅಧ್ಯಾತ್ಮವಾಗಿದ್ದವು. ಅಲ್ಲಿ ಸಮುದ್ರವಿರಲ್ಲ, ಪರಿಶುದ್ಧ ನಗರವು ಪರಲೋಕದಿಂದ ದೇವರ ಬಳಿಯಿಂದ ಇಳಿದು ಬರುತ್ತಿರುವುದನ್ನು ನಾನು ನೋಡಿದೆನು. ಈ ಪರಿಶುದ್ಧ ನಗರವೇ ನೂತನ ಜಿರುಸಲೀಮ್. ವಧುವು ತನ್ನ ಪಿಗಿಗಿ ಶಿಂಗಿರಿಸಿಕೊಳ್ಳುವಂತೆ ಅದನ್ನು ಸಿದ್ಧಪಡಿಸಿದ್ದರು.

<sup>3</sup>ಸಿಂಹಾಸನದಿಂದ ಒಂದು ಗಟ್ಟಿಯಾದ ದ್ವಿನಿಯನ್ನು ನಾನು ಕೇಳಿದೆನು. ಆ ದ್ವಿನಿಯು, “ಈಗ ದೇವರ ಮನೆಯು ಜನರ ಸಂಗದಿದಿರೆ. ಆತನು ಅವರೊಂದಿಗೆ ನೆಲ್ಪಾತ್ತಾನೆ. ಅವರು ಆತನವರಾಗಿರುತ್ತಾರೆ. ದೇವರು ತಾನೇ ಅವರೊಂದಿಗೆ ಇರುತ್ತಾನೆ ಮತ್ತು ಅವರ ದೇವರೇ ಆಗಿರುತ್ತಾನೆ. <sup>4</sup>ದೇವರು ಅವರ ಕಟ್ಟೇರನ್ನೆಲ್ಲ ತೊಡೆದುಹಾಕುತ್ತಾನೆ. ಅಲ್ಲಿ ಇನ್ನು ಮರಣವಿರುವದಲ್ಲ, ದಾಖಿಲಿರುವದಲ್ಲ. ಗೊಳಾಚಪಿರುವದಲ್ಲ ಮತ್ತು ನೋವಿರುವದಲ್ಲ, ಹಳೆಯ ಮಾರ್ಗಗೆಲ್ಲ ಹೋಗಿಬಿಟ್ಟವು” ಎಂದು ಹೇಳಿತು.

“ಸಿಂಹಾಸನದ ಮೇಲೆ ಕುಳಿತ್ತಿದ್ದವನು, “ನೋಡು! ನಾನು ಎಲ್ಲವನ್ನೂ ಹೋಸದಾಗಿ ಸೃಷ್ಟಿಸುತ್ತೇನೀ!” ಎಂದು ಹೇಳಿದನು. ನಂತರ ಆತನು, “ಈ ವಕ್ತಗಳ ಸತ್ಯವಾದುವಗಳೂ ನಂಬತಕ್ಕಪ್ರಗಳೂ ಆಗಿರುವದರಿಂದ ಇಪ್ಪಗಳನ್ನು ಬರೋ” ಎಂದು ಹೇಳಿದನು. <sup>5</sup>ಸಿಂಹಾಸನದ ಮೇಲೆ ಕುಳಿತ್ತಿದ್ದತ್ತಂ ನನಗಿ ಹೀಗೆ ಹೇಳಿದನು: “ಎಲ್ಲವೂ ನೇರವೇರಿತು: ನಾನೇ ಆದಿಯೂ ಅಂತ್ಯವಾಗಿದ್ದನೇ ನಾನೇ ಪ್ರಾರಂಭವೂ ಸಮಾಪ್ತಿಯೂ ಆಗಿದ್ದನೇ. ಬಾಯಾರಿದ ಯಾರಿಗಾದರೂ ಸರಿಯೇ ನಾನು ಜೀವಜಲದ ಬ್ಯಾಂಕಿಯಿಂದ ನೀರನ್ನು ಉಸಿತೆವಾಗಿ ಕೊಡುತ್ತೇನೆ. <sup>7</sup>ಜಯಗಳಿಸುವವನು ಇದೆಲ್ಲವನ್ನು ಪಡೆಯುತ್ತಾನೆ. ನಾನು ಅವನ ದೇವರಾಗಿರುತ್ತೇನೆ, ಅವನು ನನ್ನ ಮಗನಾಗಿರುತ್ತಾನೆ. <sup>8</sup>ಆದರೆ ಹೇಡಿಗಳಿಗೂ ನಂಬಿಕೆಯಲ್ಲಿದ್ದವರಿಗೂ ಅಸಹಕ್ಕೆ ಕಾಯೂಗಾಡುವವರಿಗೂ ಕೊಲೆಗಾರರಿಗೂ ಲ್ಯಾಂಗಿರ ಪಾಪಗಳನ್ನು ಮಾಡುವವರಿಗೂ ಮಾಟಮಂತ್ರಗಾರರಿಗೂ ವಿಗ್ರಹವನ್ನು ಅರಾಧಿಸುವವರಿಗೂ ಸುಳ್ಳಗಾರರಿಗೂ ಸಿಕ್ಕುವ ಸ್ಥಳ ಬೆಂಕಿ ಗಂಡರಗಳು ಉರಿಯುವ ಕೆರೆಯೇ. ಇದು ಎರಡನೆಯ ಮರಣವಾಗಿರುತ್ತದೆ.”

“ಕಡೆಯ ಏಳು ಉಪರ್ವಗಳನ್ನು ತಮ್ಮ ಪಾತ್ರೆಗಳಲ್ಲಿ ತಂಬಿಕೊಂಡಿದ್ದ ಪಳು ಮಂದಿ ದೇವದೂತರಲ್ಲಿ ಒಬ್ಬನು ನನ್ನ ಬಳಿಗೆ ಬಂದು, “ನನ್ನ ಸಂಗದ ಬಾ. ಕರಿಮುರಿಯಾದಾತನ ವ್ಯಕ್ತಿಯಾಗಲಿರುವ ವಧುವನ್ನು ನಾನು ನಿನಗಿ ಹೋರಿಸುತ್ತೇನೆ” ಎಂದನು. <sup>10</sup>ಆ ದೇವದೂತನು ವಹಿತ್ತುವಶಿನಾದ ನನ್ನನ್ನು ಬಹಳ ದೊಡ್ಡದಾದ ಮತ್ತು ಎತ್ತರವಾದ ಬೆಳ್ಳಿಕ್ಕೆ ಕೊಂಡೊಯ್ದನು. ದೇವದೂತನು ನನಗಿ ಪವಿತ್ರ, ನಗರವಾದ ಜಿರುಸಲೀಮ್ ಲೋರಿಸಿದನು. ಆ ನಗರವು ಪರಲೋಕದೊಂಗಿದ ದೇವರ ಕಡೆಯಿಂದ ಇಳಿದುಬರುತ್ತಿತ್ತು. <sup>11</sup>ಆ ನಗರವು ದೇವರ ಪ್ರಭಾವದಿಂದ ಪ್ರಕಾಶಿಸುತ್ತಿತ್ತು. ಅದು ಬಹು ಬೆಲೆಬಾಳುವ

ವಜು ದಂತ ವ್ಯಾಕಣಿಸುತ್ತಿತ್ತು. ಅಮಲುಭರ್ತದಂತೆ ಹೋಳಿಯು ತ್ತಿತ್ತು.<sup>12</sup> ಆ ನಗರಕ್ಕೆ ಹನ್ನೆರಡು ಬಾಗಿಲುಗಳು ಅತ್ಯಂತ ಎತ್ತರವಾದ ಗೋಡೆಯಿತ್ತು. ಆ ಬಾಗಿಲುಗಳಲ್ಲಿ ಹನ್ನೆರಡು ಮೂರಿದ ದೇವದೂರಿದ್ದರು. ವೃತ್ತಿಯೊಂದು ಬಾಗಿಲನ ಮೇಲೂ ಇಸ್ತೇನ ಹನ್ನೆರಡು ಕಲುಗಳಲ್ಲಿ ಒಂದು ಶುಲದ ಹೆಸರನ್ನು ಬರೆಯಲಾಗಿತ್ತು.<sup>13</sup> ಪ್ರೋವೆ ದಿಕ್ಕಿನಲ್ಲಿ ಮೂರು ಬಾಗಿಲುಗಳಿದ್ದವು. ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳಿದ್ದವು. ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳಿದ್ದವು. ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳಿದ್ದವು.<sup>14</sup> ಆ ನಗರದ ಗೋಡೆಗಳನ್ನು ಹನ್ನೆರಡು ಅಡಿಪಾಯದ ಕಲುಗಳ ಮೇಲೆ ಕಟ್ಟಲಾಗಿತ್ತು. ಆ ಕಲುಗಳ ಮೇಲೆ ಶುಲಿಪರಿಯಾದಾತನ ಹನ್ನೆರಡು ಮಂದಿ ಅಪ್ಪೆನ್ನೆಲರ ಹೆಸರಗಳನ್ನು ಬರೆಯಲಾಗಿತ್ತು.

<sup>15</sup> ನನ್ನ ಸಂಗಡ ಮಾತನಾಡಿದ ದೇವದೂತನ ಬಳಿಯಲ್ಲಿ ಜಿನ್ನದ ಅಳತೆಗೋಲಿತ್ತು. ಆ ನಗರವನ್ನು ಅದರ ಬಾಗಿಲುಗಳನ್ನು, ಅದರ ಗೋಡೆಯನ್ನು, ದೇವದೂತನು ಆ ಕೋಲಿ ನಿಂದ ಅಳಿಯತ್ತಿದ್ದನು.<sup>16</sup> ನಗರವನ್ನು ಚಚ್ಚೆಕ್ಕಬಾಗಿ ನಿಮಿಸನಾಗಿತ್ತು. ಅದರ ಉದ್ದ ಮತ್ತು ಅಗಲಗಳು ಸಮನಾಗಿದ್ದವು. ದೇವದೂತನು ತನ್ನ ಅಳತೆಗೋಲಿನಿಂದ ನಗರವನ್ನು ಅಳಿದನು. ನಗರವ ಒಂದೂಪರೆ ನಾವಿರ ಮೈಲಿ ಉದ್ದ ಒಂದೂಪರೆ ನಾವಿರ ಮೈಲಿ ಅಗಲ ಮತ್ತು ಒಂದೂಪರೆ ನಾವಿರ ಮೈಲಿ<sup>\*</sup> ಎತ್ತರವಾಗಿತ್ತು.<sup>17</sup> ದೇವದೂತನು ಗೋಡೆಯನ್ನೂ ಅಳಿದನು. ಅದು ಮನುಷ್ಯರ ಮೌಳಿದಲ್ಲಿ ನೂರನಲವತ್ತಾಲ್ಲಿ ಮೌಳಿತ್ತು.<sup>\*</sup> ದೇವದೂತನು ಉಪಯೋಗಿಸಿದ ಅಳತೆಮಾನವೇ ಅದು. <sup>18</sup> ಗೋಡೆಯನ್ನು ಸೂರ್ಯಕಾಂತ ಶಿಲೆಯಿಂದ ನಿಮಿಸನಾಗಿತ್ತು. ನಗರವನ್ನು ಗಾಜಿನಷ್ಟು ಅಪ್ಪಟಿಪಾದ ಜಿನ್ನದಿಂದ ನಿಮಿಸಲಾಗಿತ್ತು.<sup>19</sup> ನಗರದ ಗೋಡೆಯ ಅಡಿಪಾಯದ ಕಲ್ಲುಗಳಲ್ಲಿ ಸರಹದಿ ಬೀಳಿಬಾಳು ರತ್ನಗಳಿದ್ದವು. ಮೊದಲನೆ ಮೂಲಿಗಲ್ಲು. ವಜು, ಏರದನೆಯದು ವೈಘ್ರಯ, ಮೂರನೆಯದು ವಚ್ಚೆ<sup>20</sup> ನಾಲ್ಕುನೆಯದು ಪದ್ಮಾಗ, ಐದನೆಯದು ಗೋಮೇಧಿಕ, ಆರನೆಯದು ಮಾಣಕ್ಕೆ ಪಳ್ಳನೆಯದು ಹಿತರತ್ತ, ಎಂಟನೆಯದು ಬೋರ್ಲು, ಒಂಬತ್ತನೆಯದು ಪುಷ್ಟಾಗ, ಹತ್ತನೆಯದು ಗರುಡಪಚ್ಚೆ ಹನ್ನೊಂದನೆಯದು ಜಿಂಬಾ, ನೀಲಮತ್ತು ಹನ್ನೆರಡನೆಯದು ನೀಲಸ್ವರ್ಚಿಕ.<sup>21</sup> ಹನ್ನೆರಡು ಬಾಗಿಲುಗಳನ್ನು ಹನ್ನೆರಡು ಮುತ್ತುಗಳಿಂದ ಮಾಡಲಾಗಿತ್ತು. ವೃತ್ತಿಯೊಂದು ಬಾಗಿಲನ್ನು ಒಂದೊಂದು ಮುತ್ತಿನಿಂದ ನಿಮಿಸಿದ್ದರು. ನಗರದ ಬೀದಿಯನ್ನು ಅಪ್ಪಟಿ ಜಿನ್ನದಿಂದ ನಿಮಿಸಿದ್ದರು. ಜಿನ್ನವು ಗಾಜಿನೆ ಶುಭ್ರವಾಗಿತ್ತು.

<sup>22</sup> ನಾನು ನಗರದಲ್ಲಿ ಒಂದು ಆಲಯವನ್ನೂ ನೋಡಲಿಲ್ಲ. ಸರ್ವಶಕ್ತನಾದ ದೇವರಾದ ಪ್ರಭು ಮತ್ತು ಕುರಿಮರಿಯಾದಾತನು (ಯೀಸು) ನಗರದ ಅಲಯವಾಗಿದ್ದಾರೆ.<sup>23</sup> ನಗರದ ಮೇಲೆ ಸೂರ್ಯನಾಗಲಿ, ಜಂದ್ರನಾಗಲಿ, ಪ್ರಕಾಶಿಸುವ ಅಗತ್ಯವಿಲ್ಲ. ದೇವರ ಪ್ರಭಾವೇ ಆ ನಗರಕ್ಕೆ ಬೀಳಿಕನ್ನು ನೀಡುತ್ತಿತ್ತು. ಕುರಿಮರಿಯಾದಾತನು (ಯೀಸು) ನಗರಕ್ಕೆ ದೀಪವಾಗಿದ್ದನು.<sup>24</sup> ಕುರಿಮರಿಯಾದಾತನು ನೀಡಿದ ಬೀಳಿ

ನಿಂದ ಲೋಕದ ಜನರು ನಡೆಯತ್ತಾರೆ. ಲೋಕದ ರಾಜರು ಗಳಿ ತಮ್ಮ ಸಿರಿಸಂಪತ್ತನು ನಗರಕ್ಕೆ ತರುತ್ತಾರೆ.<sup>25</sup> ನಗರದ ಬಾಗಿಲುಗಳು ಎಂದಿಗೂ ಮುಖ್ಯವುದೇ ಇಲ್ಲ. ಪೆಂದರೆ ಅಲ್ಲಿ ರಾತ್ರಿಯೇ ಇಲ್ಲ.<sup>26</sup> ಜಣಂಗಗಳ ವೈಭವ ಮತ್ತು ಗೌರವಗಳು ನಗರಕ್ಕೆ ಬರುತ್ತವೆ. <sup>27</sup> ಪರಿಶುದ್ಧವಾಗಿಲ್ಲದ ಯಾವುದೂ ನಗರವನ್ನು ಪ್ರವೇಶಿಸುವುದೇ ಇಲ್ಲ. ಅವಮಾನಕರವಾದ ಕಾರ್ಯಗಳನ್ನು ಮಾಡುವವನಾಗಲಿ, ಸುಳ್ಳಿ ಹೇಳುವವನಾಗಲಿ ನಗರವನ್ನು ಎಂದಿಗೂ ಪ್ರವೇಶಿಸುವುದಿಲ್ಲ. ಕುರಿಮರಿಯಾದಾತನು ಜೀವಬಾಧ್ಯರ ಪ್ರಸ್ತಕದಲ್ಲಿ ಯಾರ ಹೆಸರುಗಳನ್ನು ಬರೆದಿರುವೆನೋ ಅವರು ಮಾತ್ರ ಆ ನಗರವನ್ನು ಪ್ರವೇಶಿಸುವರು.

**22** ಆಗ ದೇವದೂತನು ನನಗಿ ಜೀವಜಲದನ ನಿರಿಯನ್ನು ಹೊರಿಸಿದನು. ಆ ನನಿಯು ಸ್ಪಷ್ಟಕಡಂಡ ವ್ಯಾಕ ಮಾನವಾಗಿತ್ತು. ಆ ನನಿಯು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಆಗಮಿಸಿ,<sup>2</sup> ನಗರದ ಬೀದಿಯ ಮಧ್ಯ, ಭಾಗದಲ್ಲಿ ಕರಿಯುತ್ತಿತ್ತು. ಆ ನನಿಯು ಏರಿಕು ದಂಡಗಳಲ್ಲಿಯೂ ಜೀವವೈಕ್ಕಣಿಗೆಯಿದ್ದವು. ಆ ಜೀವವೈಕ್ಕಣಿಗೆ ವರ್ಷದಲ್ಲಿ ಹನ್ನೆರಡು ಸಲ ಫಲಗಳನ್ನು ನೀಡುತ್ತದೆ. ಅದು ಪ್ರತಿ ಕಿಂಗಳೂ ಫಲವನ್ನು ಕೊಡುತ್ತಿತ್ತು. ಆ ವೈಕ್ಕದ ಎಲೆಗಳು ಜನರನ್ನು ಗುಣಪಡಿಸುತ್ತವೆ.<sup>3</sup> ದೇವರಿಂದ ತಾವ ಹೊಂದಿದ ಯಾವುದೂ ಆ ಪಟ್ಟಣದಲ್ಲಿರುವುದಿಲ್ಲ. ದೇವರ ಮತ್ತು ಕುರಿಮರಿಯಾದಾತನ (ಯೀಸು) ಸಿಂಹಾಸನವು ಆ ನಗರದಲ್ಲಿರುತ್ತದೆ. ದೇವರ ಸೇವಕರು ಆತನನ್ನು ಆರಾಧಿಸುತ್ತಾರೆ.<sup>4</sup> ಅವರು ಆತನ ಮುಖವನ್ನು ನೋಡುತ್ತಾರೆ. ದೇವರ ಹೆಸರನ್ನು ಅವರ ಹಣಿಗಳ ಮೇಲೆ ಬರಿಯಲಾಗುತ್ತದೆ.<sup>5</sup> ಅಲ್ಲಿ ರಾತ್ರಿಯಿಂಬಾದೇ ಇಲ್ಲವುದಿಲ್ಲ. ಜನರಿಗೆ ದೀಪದ ಬೀಳಾಗಳಿ, ಸೂರ್ಯನ ಬೀಳಾಗಳಿ ಬೀಳಾಗುವುದಿಲ್ಲ. ಪ್ರಭವಾದ ದೇವರೇ ಅವರಿಗೆ ಬೀಳಿಕನ್ನು ನೀಡುತ್ತಾನೆ. ಅವರು ಯಾಗಯುಗಾಂತರಗಳಲ್ಲಿ ರಾಜರುಗಳಂತೆ ಅಳುತ್ತಾರೆ.

“ಆ ದೇವದೂತನು ನನಗಿ, “ಈ ವಾಕ್ಯಗಳು ಸತ್ಯವಾದುವ ಗಳೂ ನಂಬತ್ತೆಪ್ಪಣಿಗಳೂ ಆಗಿವೆ. ಪ್ರವಾದಿಗಳ ಅತ್ಯಾಗಳಿಗೆ ಪ್ರಭಾವೇ ದೇವರಾದಿಗ್ರಾನೆ. ಬೀಗನೆ ಸಂಭವಿಸಲಿರುವ ಸಂಗತಿಗಳನ್ನು ತನ್ನ ಸೇವಕರಿಗೆ ಹೊರಿಸಲು ದೇವರು ತನ್ನ ದೂತನನ್ನು ಕಳುಹಿಸಿದ್ದಾನೆ” ಎಂದು ಹೇಳಿದನು.

“ಹೇಳಿರಿ! ನಾನು ಬೀಗನೆ ಬರುತ್ತೇನೆ! ಆ ಪ್ರಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳಿಗೆ ವಿಧೀಯೆಯಿಂದಿರುವವನು ಧಂಡನ್ನಾಗುತ್ತಾನೆ.”

“ನಾನೇ ಯೋಹಾನನು. ನಾನು ಇಪ್ಪಗಳನ್ನೇಲ್ಲ ಕೇಳಿದೆನು ಮತ್ತು ನೋಡಿದೆನು. ನಾನು ಇಪ್ಪಗಳನ್ನು ಕೇಳಿ, ಕಂಡಾಗ, ನನಗಿ ಇಪ್ಪಗಳನ್ನೇಲ್ಲ ತೋರಿಸಿದ ದೇವದೂತನನ್ನು ಆರಾಧಿಸುವದಕ್ಕಾಗಿ ಅವನ ವಾದಗಳಿಗೆ ಅಡ್ಡಬಿಡ್ದನು.<sup>9</sup> ಆದರೆ ಆ ದೇವದೂತನು ನನಗಿ, “ನನ್ನನ್ನು ಆರಾಧಿಸಬೇಕೆಂದು ನಾನು ನಿನ್ನಂತೆ ಮತ್ತು ನಿನ್ನ ಸಹೋದರಿಯಾದ ಪ್ರವಾದಿಗಳಂತೆ ಬ್ಬಿ ಸೇವಕನು. ಈ ಪ್ರಸ್ತಕದಲ್ಲಿರುವ ವಾಕ್ಯಗಳಿಗೆ ವಿಧೀಯರಾಗಿರುವ ಎಲ್ಲಾ ಜನರಂತೆ ನಾನು ಒಬ್ಬ ಸೇವಕ. ನೀನು ದೇವರನ್ನು ಆರಾಧಿಸಬೇಕು!” ಎಂದು ಹೇಳಿದನು.

<sup>10</sup> ಬೀಳಿಕ ದೇವದೂತನು ನನಗಿ, “ಆ ಪ್ರಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ರಹಸ್ಯವಾಗಿಡಬೇಡ. ಇವು

ಗಳಿಲ್ಲವೂ ಸಂಭವಿಸುವ ಕಾಲ ಸಮೀಕ್ಷಿಸಿದೆ. <sup>11</sup>ತಪ್ಪ ಮಾಡುತ್ತಿರುವನು ತಪ್ಪ ಮಾಡುತ್ತಲೇ ಮುಂದುವರಿಯಲು ಬಿಡು. ಅಶುದ್ಧನಾದವನು ಅಶುದ್ಧತೆಯಲ್ಲೇ ಮುಂದುವರಿಯಲು ಬಿಡು. ಯೋಗ್ಯವಾದುದನ್ನು ಮಾಡುವನು ಯೋಗ್ಯವಾದುದನ್ನೇ ಮಾಡಲಿ. ಪರಿಶುದ್ಧನಾಗಿರುವವನು ಪರಿಶುದ್ಧನಾಗಿಯೇ ಇರಲಿ” ಎಂದು ಹೇಳಿದನು.

<sup>12</sup>‘ಕೇಳು! ನಾನು ಬೇಗನೆ ಬರುತ್ತೇನೆ! ನನ್ನೂಂದಿಗೆ ಪ್ರತಿಫಲವನ್ನು ತರುತ್ತೇನೆ ಪ್ರತಿಯೊಬ್ಬ ವೃಕ್ಷಗೂ ಅವನು ಮಾಡಿದುಕ್ಕೆ ತಕ್ಕ ಪ್ರತಿಫಲವನ್ನು ಕೊಡುತ್ತೇನೆ. <sup>13</sup>ನಾನೇ ಆದಿಯಂತಹ ಅಂತ್ಯವೂ ಮೂರಲನೆಯವನೂ ಕಡೆಯವನೂ ಖಾರಂಭವೂ ಸಮಾಂತರ್ಯಿಲೂ ಆಗಿದ್ದೇನೆ.

<sup>14</sup>‘ತಮ್ಮ ನಿಲುವಂಗಿಗಳನ್ನು ತೊಳೆದುಕೊಂಡ ಜನರೇ ಧನ್ಯರು. ಅವರು ಜೀವವೃಕ್ಷದ ಹಣ್ಣನ್ನು ತಿನ್ನಲು ಹಕ್ಕುಳ್ಳವರಾಗಿದ್ದಾರೆ. ಅವರು ಬಾಗಿಲುಗಳ ಮೂಲಕ ನಗರದೊಳಕ್ಕೆ ಹೋಗಬಲ್ಲರು.

<sup>15</sup>“ನಗರದ ಹೋರಭಾಗದಲ್ಲಿ ನಾಯಿಗಳಿವೆ (ಕೆಟ್ಟ ಜನರು), ಕೆಟ್ಟ ಮಾಟವನ್ನು ಮಾಡುವ ಜನರಿದ್ದಾರೆ, ಲ್ಯಾರಿಕ ವಾಹಗಳನ್ನು ಮಾಡುವ ಜನರಿದ್ದಾರೆ, ಕೊಲಿಗಾರರಿದ್ದಾರೆ, ವಿಗ್ರಹಗಳನ್ನು ಆರಾಧಿಸುವ ಜನರಿದ್ದಾರೆ ಮತ್ತು ಸುಳ್ಳನ್ನು ಪ್ರೀತಿಸುವ ಮತ್ತು ಹೇಳುವ ಜನರಿದ್ದಾರೆ.

<sup>16</sup>“ಯೇಸುವೇಂಬ ನಾನೇ, ನನ್ನ ಸಭಿಗಳ ಪ್ರಯೋಜನಾರ್ಥ ವಾಗಿ ಈ ಸಂಗಿಗಳ ಬಗ್ಗೆ ನಾಕ್ಕಿ ನೀಡಿಲ್ಲಿಂದ ನನ್ನ ದೂರತನನ್ನು ಕಳುಹಿಸಿದೆನು. ನಾನು ಪ್ರತಾಶಮಾನವಾದ ಉದಯನಕ್ಕತ್ತೆ ನಾನು ದಾವೀದನ ಸಂತತಿಯವನು.”

<sup>17</sup>ಆತ್ಮನೂ ಮಾಡುವುಗಳೂ “ಬಾ!” ಎನ್ನುತ್ತಾರೆ. ಇದನ್ನು ಕೇಳುವ ಪ್ರತಿಯೊಬ್ಬ ವೃಕ್ಷತ್ಯಿಯೂ “ಬಾ!” ಎಂದು ಹೇಳಬೇಕು. ಬಾಯಾರಿದವನು ನನ್ನ ಬಳಿಗೆ ಬರಲಿ; ಅವನಿಗೆ ಇಷ್ಟವಿದ್ದರೆ ಜೀವಜಲವನ್ನು ಉಚಿತವಾಗಿ ಪಡೆದುಹೊಳ್ಳಲಿ.

<sup>18</sup>ಈ ಪುಸ್ತಕದಲ್ಲಿರುವ ಪ್ರವಾದನೆಯ ವಾಕ್ಯಗಳನ್ನು ಕೇಳಿದ ಪ್ರತಿಯೊಬ್ಬರಿಗೂ ನಾನು ಎಚ್ಚರಿಕೆ ನೀಡುತ್ತೇನೆ: ಈ ವಾಕ್ಯಗಳಿಗೆ ಯಾರಾದರೂ ಏನನ್ನು ದರೂ ಸೇರಿಸಿದರೆ, ದೇವರು ಈ ಪುಸ್ತಕದಲ್ಲಿ ಬರೆದಿರುವ ಪದಿತ್ರ ಪಟ್ಟಣದಲ್ಲಿಯೂ ಜೀವವೃಕ್ಷದಲ್ಲಿಯೂ ಅವನಿಗಿರುವ ವಾಲನ್ನು ತೆಗೆದುಹಾಕುತ್ತಾನೆ.

<sup>19</sup>ಇವುಗಳಲ್ಲಾ ನಿಜವೇಂದು ಹೇಳುವಾತನು ಯೇಸುವೇ. ಈಗ ಆತನು, “ಹಾದು, ನಾನು ಬೇಗನೆ ಬರುತ್ತೇನೆ” ಎಂದು ಹೇಳುತ್ತಾನೆ. ಅಮೆನ್, ಪ್ರಭು ಯೇಸುವೇ, ಭಾ! <sup>21</sup>ಪ್ರಭು ಯೇಸುವಿನ ಕೆವೆಯು ಎಲ್ಲಾ ಜನರೊಂದಿಗಿರಲಿ.

# License Agreement for Bible Texts

**World Bible Translation Center**  
**Last Updated: September 21, 2006**

Copyright © 2006 by World Bible Translation Center  
All rights reserved.

## **These Scriptures:**

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at [distribution@wbtc.com](mailto:distribution@wbtc.com).

World Bible Translation Center  
P.O. Box 820648  
Fort Worth, Texas 76182, USA  
Telephone: 1-817-595-1664  
Toll-Free in US: 1-888-54-BIBLE  
E-mail: [info@wbtc.com](mailto:info@wbtc.com)

**WBTC's web site** – World Bible Translation Center's web site: <http://www.wbtc.org>

**Order online** – To order a copy of our texts online, go to: <http://www.wbtc.org>

**Current license agreement** – This license is subject to change without notice. The current license can be found at: <http://www.wbtc.org/downloads/biblelicense.htm>

**Trouble viewing this file** – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:  
<http://www.adobe.com/products/acrobat/readstep2.html>

**Viewing Chinese or Korean PDFs** – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:  
<http://www.adobe.com/products/acrobat/acrasianfontpack.html>